



NP – 336

V Semester B.Com. Examination, February/March 2024
(NEP Scheme) (Freshers)
COMMERCE

5.6 B : Digital Marketing (Vocational – 1)
(Common for both B.Com. and B.B.A.)

Time : 2½ Hours

Max. Marks : 60

Instruction : Answer completely either in English or in Kannada.

SECTION – A

Answer any six sub-questions. Each sub-question carries two marks. (6×2=12)

ಯಾವುದಾದರೂ ಆರು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉಪಪ್ರಶ್ನೆಯು ಎರಡು ಅಂಕಗಳನ್ನು ಹೊಂದಿರುತ್ತದೆ.

1. a) State any two email marketing tools.

ಯಾವುದೇ ಎರಡು ಇಮೇಲ್ ಮಾರ್ಕೆಟಿಂಗ್ ಪರಿಕರಗಳನ್ನು ತಿಳಿಸಿ.

b) Expand SEO and SMM.

SEO ಮತ್ತು SMM ಅನ್ನು ವಿಸ್ತರಿಸಿ.

c) What is traffic ? Give an example.

ಸಂಚಾರ ಎಂದರೇನು ? ಒಂದು ಉದಾಹರಣೆ ಕೊಡಿ.

d) Name some of the Google Adwords ad extensions.

ಕೆಲವು Google Adwords ಜಾಹೀರಾತು ವಿಸ್ತರಣೆಗಳನ್ನು ಹೆಸರಿಸಿ.

e) Give the meaning of conversions.

ಪರಿವರ್ತನೆಗಳ ಅರ್ಥವನ್ನು ನೀಡಿ.

f) What is conversion tracking ?

ಪರಿವರ್ತನೆ ಟ್ರ್ಯಾಕಿಂಗ್ ಎಂದರೇನು ?

g) Mention any two some bidding options.

ಯಾವುದೇ ಎರಡು ಬಿಡ್ಡಿಂಗ್ ಆಯ್ಕೆಗಳನ್ನು ಉಲ್ಲೇಖಿಸಿ.

h) Give the meaning of campaign.

ಪ್ರಚಾರದ ಅರ್ಥವನ್ನು ನೀಡಿ.



P.T.O.



SECTION – B

Answer **any three** questions. **Each** question carries **four** marks.

(3×4=12)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯು ನಾಲ್ಕು ಅಂಕಗಳನ್ನು ಹೊಂದಿರುತ್ತದೆ.

2. Explain the problems faced in digital marketing.

ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ.

3. Discuss the recent trends in SEO.

SEO ನಲ್ಲಿ ಇತ್ತೀಚಿನ ಪ್ರವೃತ್ತಿಗಳನ್ನು ಚರ್ಚಿಸಿ.

4. Differentiate between Adwords and Adsense.

Adwords ಮತ್ತು Adsense ನಡುವಿನ ವ್ಯತ್ಯಾಸಗಳನ್ನು ತಿಳಿಸಿರಿ.

5. Which skills do you need to have to become a digital marketing professional ?

ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರಾಗಲು ನೀವು ಯಾವ ಕೌಶಲ್ಯಗಳನ್ನು ಹೊಂದಿರಬೇಕು ?

6. Define social CRM. Explain its significance in the context of web analytics.

ಸಾಮಾಜಿಕ CRM ಅನ್ನು ವ್ಯಾಖ್ಯಾನಿಸಿ. ವೆಬ್ ವಿಶ್ಲೇಷಣೆಯ ಸಂದರ್ಭದಲ್ಲಿ ಅದರ ಮಹತ್ವವನ್ನು ವಿವರಿಸಿ.

SECTION – C

Answer **any three** questions. **Each** question carries **twelve** marks.

(3×12=36)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯು ಹನ್ನೆರಡು ಅಂಕಗಳನ್ನು ಹೊಂದಿರುತ್ತದೆ.

7. "Content marketing is a way to engage your target audience and grow your network of leads and customers" – Do you agree with this statement ?

ವಿಷಯ ಮಾರ್ಕೆಟಿಂಗ್ ನಿಮ್ಮ ಗುರಿ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಮತ್ತು ನಿಮ್ಮ ಲೀಡ್‌ಗಳ ನೆಟ್‌ವರ್ಕ್ ಮತ್ತು ಗ್ರಾಹಕರನ್ನು ಬೆಳೆಸಲು ಒಂದು ಮಾರ್ಗವಾಗಿದೆ. ನೀವು ಈ ಹೇಳಿಕೆಯನ್ನು ಒಪ್ಪುತ್ತೀರಾ ?

8. How can business measure the Return On Investment (ROI) in social media marketing campaigns ?

ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್‌ನಲ್ಲಿ ಹೂಡಿಕೆಯ ಮೇಲಿನ ಲಾಭವನ್ನು (ROI) ವ್ಯವಹಾರಗಳು ಹೇಗೆ ಅಳೆಯಬಹುದು ?





9. Write a short note on :

ಸಣ್ಣ ಟಿಪ್ಪಣಿ ಬರೆಯಿರಿ :

a) YouTube Marketing

YouTube ಮಾರ್ಕೆಟಿಂಗ್

b) LinkedIn Marketing

LinkedIn ಮಾರ್ಕೆಟಿಂಗ್

c) Instagram Marketing.

Instagram ಮಾರ್ಕೆಟಿಂಗ್.

10. Describe different bidding techniques in Google Adwords, including Auto, CPC-based, CPA-based and CPM-based.

ಆಟೋ, CPC-ಆಧಾರಿತ, CPA-ಆಧಾರಿತ ಮತ್ತು CPM-ಆಧಾರಿತ ಸೇರಿದಂತೆ Google Adwordsನಲ್ಲಿ ವಿಭಿನ್ನ ಬಿಡ್ಡಿಂಗ್ ತಂತ್ರಗಳನ್ನು ವಿವರಿಸಿ.

11. Define Web Analytics. Briefly explain the needs and importance of Web Analytics.

ವೆಬ್ ಅನಾಲಿಟಿಕ್ಸ್ ಅನ್ನು ವ್ಯಾಖ್ಯಾನಿಸಿ. ವೆಬ್ ಅನಾಲಿಟಿಕ್ಸ್‌ನ ಅಗತ್ಯತೆಗಳು ಮತ್ತು ಪ್ರಾಮುಖ್ಯತೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.





NP – 335

V Semester B.Com. Examination, February/March 2024
(NEP) (Freshers)
COMMERCE

5.6A : Goods and Services Tax – Law and Practice (Vocational – 1)

Time : 2½ Hours

Max. Marks : 60

Instruction : Answers should be written either in **English** or in **Kannada**.

SECTION – A

ವಿಭಾಗ – ಎ

Answer **any 6** sub-questions. **Each** sub-question carries **2** marks.

(6×2=12)

ಯಾವುದಾದರೂ 6 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು.

1. a) State any 2 features of CGST Act.

CGST ಕಾಯ್ದೆಯ ಯಾವುದಾದರೂ 2 ಲಕ್ಷಣಗಳನ್ನು ತಿಳಿಸಿ.

b) What is composite supply ?

ಸಂಯೋಜಿತ ಪೂರೈಕೆ ಎಂದರೇನು ?

c) State any 2 persons not liable for registration.

ನೋಂದಣೆಗೆ ಜವಾಬ್ದಾರರಲ್ಲದ ಯಾವುದೇ 2 ವ್ಯಕ್ತಿಗಳನ್ನು ತಿಳಿಸಿ.

d) What is taxable event under GST ?

GST ಯ ಅಡಿಯಲ್ಲಿ ತೆರಿಗೆಗೊಳಪಡುವ ಸಂದರ್ಭ ಎಂದರೇನು ?

e) What is Provisional Assessment ?

ತಾತ್ಕಾಲಿಕ ಮೌಲ್ಯಮಾಪನ ಎಂದರೇನು ?

f) What is Anty-dumping duty ?

ಡಂಪಿಂಗ್ ವಿರೋಧಿ ಸುಂಕ ಎಂದರೇನು ?



P.T.O.



g) What is zero rated supply ?

ಶೂನ್ಯ ದರದ ಪೂರೈಕೆ ಎಂದರೇನು ?

h) Expand GSTN and GSP.

GSTN ಮತ್ತು GSP ಯನ್ನು ವಿಸ್ತರಿಸಿ.

SECTION – B

ವಿಭಾಗ – ಬಿ

Answer **any 3** questions. **Each** question carries **4** marks.

(3×4=12)

ಯಾವುದಾದರೂ **3** ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ **4** ಅಂಕಗಳು.

2. Write a note on formation of GST council.

GST ಕೌನ್ಸಿಲ್‌ನ ಸ್ಥಾಪನೆಯ ಬಗ್ಗೆ ಟಿಪ್ಪಣಿ ಬರೆಯಿರಿ.

3. What are the objectives of customs duty ?

ಸೀಮಾ ಸುಂಕದ ಉದ್ದೇಶಗಳನ್ನು ತಿಳಿಸಿ.

4. Nagaraj a registered dealer is a trader in Hyderabad and purchased goods from Kerala for ₹ 3,00,000 and has paid IGST @ 18%. After manufacturing he has sold half of the goods in the State of Telangana for ₹ 6,00,000 plus GST @ 18% and the rest of the products to a unit in SEZ in Hyderabad for 5,00,000. Compute the net output tax payable.

ಶ್ರೀ ನಾಗರಾಜ್ ನೋಂದಾಯಿತ ವ್ಯಾಪಾರಿಯು ಹೈದರಾಬಾದ್‌ನ ಒಬ್ಬ ವ್ಯಾಪಾರಿ ಮತ್ತು ಇವರು ಕೇರಳ ರಾಜ್ಯದಿಂದ ಸರಕುಗಳನ್ನು ರೂ. 3,00,000 ಕ್ಕೆ ಕೊಂಡುಕೊಂಡು 18% ರಂತೆ IGSTಯನ್ನು ನೀಡಿರುತ್ತಾರೆ. ತಯಾರಿಕೆಯ ನಂತರ ಇವರು ಅರ್ಧದಷ್ಟು ಸರಕುಗಳನ್ನು ತೆಲಂಗಾಣ ರಾಜ್ಯದಲ್ಲಿ ರೂ. 6,00,000 ಮತ್ತು 18% GST ದರದಲ್ಲಿ ಮಾರಿರುತ್ತಾರೆ ಮತ್ತು ಉಳಿದ ಸರಕುಗಳನ್ನು ಹೈದರಾಬಾದ್‌ನ SEZ ಸಂಸ್ಥೆಗೆ ರೂ. 5,00,000 ಕ್ಕೆ ಮಾರಿರುತ್ತಾರೆ. ನಿವ್ವಳ ಉತ್ಪಾದನಾ ತೆರಿಗೆಯನ್ನು ಕಂಡುಹಿಡಿಯಿರಿ.





5. A dealer effected the following sales during the 1st quarter 2022 – 23.

- a) Invoice No. 191 dated 1-5-2022 for ₹ 48,000.
- b) Invoice No. 192 dated 11-5-2022 for ₹ 54,000.
- c) Invoice No. 193 dated 1-6-2022 for ₹ 61,000
- d) Goods worth ₹ 8,000 against Invoice No. 192 were returned on 15-7-2022.

All the above goods were sold in the course of interstate trade.

Calculate the Taxable Turnover and IGST payable if the rate of IGST is 12%.

2022 – 23 ರ 1 ನೇ ತ್ರೈಮಾಸಿಕದಲ್ಲಿ ಒಬ್ಬ ವಿತರಕರು ಈ ಕೆಳಗಿನ ಮಾರಾಟಗಳನ್ನು ಮಾಡಿದ್ದಾರೆ.

- a) ಸರಕುಪಟ್ಟಿ ಸಂಖ್ಯೆ 191 ದಿನಾಂಕ 1-5-2022 ರೂ. 48,000.
- b) ಸರಕುಪಟ್ಟಿ ಸಂಖ್ಯೆ 192 ದಿನಾಂಕ 11-5-2022 ರೂ. 54,000.
- c) ಸರಕುಪಟ್ಟಿ ಸಂಖ್ಯೆ 193 ದಿನಾಂಕ 1-6-2022 ರೂ. 61,000.
- d) ಸರಕುಪಟ್ಟಿ ಸಂಖ್ಯೆ 192 ರ ವಿರುದ್ಧ ರೂ. 8,000 ಮೌಲ್ಯದ ಸರಕುಗಳು 15-7-2022 ರಂದು ಹಿಂತಿರುಗಿಸಲಾಗಿದೆ.

ಮೇಲಿನ ಎಲ್ಲಾ ಸರಕುಗಳನ್ನು ಇಂಟರ್‌ಸ್ಟೇಟ್‌ನಲ್ಲಿ ಮಾರಾಟ ಮಾಡಲಾಗಿದೆ. ತೆರಿಗೆ ವಿಧಿಸಬಹುದಾದ ವಹಿವಾಟು ಮತ್ತು IGST @ 12% ಲೆಕ್ಕಹಾಕಿ.

6. From the following determine the Time of Supply.

Sl. No.	Date of invoice	Date of Removal	Goods made available to recipient	Receipt of Payment
1.	1-10-2023	3-10-2023	4-10-2023	25-11-2023
2.	2-11-2023	—	3-11-2023	15-12-2023
3.	4-11-2023	4-11-2023	6-11-2023	1-10-2023
4.	5-12-2023	—	7-12-2023	1-11-2023





ಈ ಕೆಳಗಿನ ಪ್ರಕರಣಗಳ ಪೂರೈಕೆಯ ಸಮಯವನ್ನು ನಿರ್ಧರಿಸಿ.

ಕ್ರಮ ಸಂಖ್ಯೆ	ಸರಕು ಪಟ್ಟಿ ದಿನಾಂಕ	ತೆಗೆಯಲಾದ ದಿನಾಂಕ	ಗ್ರಾಹಕರಿಗೆ ವಸ್ತುಗಳನ್ನು ಒದಗಿಸಿದ್ದು	ಪಾವತಿಯನ್ನು ಸ್ವೀಕರಿಸಿದ್ದು
1.	1-10-2023	3-10-2023	4-10-2023	25-11-2023
2.	2-11-2023	—	3-11-2023	15-12-2023
3.	4-11-2023	4-11-2023	6-11-2023	1-10-2023
4.	5-12-2023	—	7-12-2023	1-11-2023

SECTION – C

ವಿಭಾಗ – ಸಿ

Answer **any 3** questions. **Each** question carries **12** marks.

(3×12=36)

ಯಾವುದಾದರೂ **3** ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ **12** ಅಂಕಗಳು.

7. What is GSTN ? Explain the vision and mission of GSTN.

GSTN ಎಂದರೇನು ? ಇದರ ದೃಷ್ಟಿ ಮತ್ತು ಮಿಷನ್‌ನ್ನು ವಿವರಿಸಿ.

8. Explain the general features of CGST Act.

CGST ಕಾಯ್ದೆಯ ಸಾಮಾನ್ಯ ಲಕ್ಷಣಗಳನ್ನು ವಿವರಿಸಿ.

9. Mr. Kiran a dealer in Bangalore effected the following transaction during the month of August 2023. Compute the amount of GST payable.

	₹
i) Product A sold to a dealer in Mysuru @ 18%	4,00,000
ii) Product B sold to a dealer in Belagavi @ 5%	1,50,000
iii) Product C sold to a dealer in Chennai @ 0%	3,50,000





iv) Product D sold to a dealer in Kolkata @ 18%	7,10,000
v) Product E sold to a dealer in Pondichery @ 12%	13,50,000
vi) Product F sold to a dealer in Delhi which is exempt	19,00,000
vii) Product G is exported to Singapore. The rate of GST notified to this product if sold in India is 12%	2,40,000
viii) Product H sold to SEZ in Kerala, @ 0%	11,50,000
ix) Product I sold to Registered dealer in Karnataka @ 12%	14,80,000

ಶ್ರೀ ಕಿರಣ್ ಒಬ್ಬ ಬೆಂಗಳೂರಿನ ಡೀಲರ್ ಆಗಿದ್ದು ಈ ಕೆಳಗಿನ ವ್ಯವಹಾರಗಳನ್ನು ಆಗಸ್ಟ್ 2023 ರಲ್ಲಿ ನಡೆಸಿರುತ್ತಾರೆ. ಇವರ GST ಲೆಕ್ಕಹಾಕಿ.

ರೂ.

i) A ವಸ್ತುವನ್ನು ಮೈಸೂರಿನ ವ್ಯಾಪಾರಿಗೆ ಮಾರಿದ್ದು @ 18%	4,00,000
ii) B ವಸ್ತುವನ್ನು ಬೆಳಗಾವಿಯ ವ್ಯಾಪಾರಿಗೆ ಮಾರಿದ್ದು @ 5%	1,50,000
iii) C ವಸ್ತುವನ್ನು ಚೆನ್ನೈನ ವ್ಯಾಪಾರಿಗೆ ಮಾರಿದ್ದು @ 0%	3,50,000
iv) D ವಸ್ತುವನ್ನು ಕೊಲ್ಕತ್ತಾದ ವ್ಯಾಪಾರಿಗೆ ಮಾರಿದ್ದು @ 18%	7,10,000
v) E ವಸ್ತುವನ್ನು ಪುದುಚೇರಿಯ ವ್ಯಾಪಾರಿಗೆ ಮಾರಿದ್ದು @ 12%	13,50,000
vi) F ವಸ್ತುವನ್ನು ದೆಹಲಿಯ ವ್ಯಾಪಾರಿಗೆ ಮಾರಿದ್ದು ಇದು ವಿನಾಯಿತಿ ಇರುವುದು	19,00,000
vii) G ವಸ್ತುವನ್ನು ಸಿಂಗಾಪುರಕ್ಕೆ ರಫ್ತು ಮಾಡಲಾಗಿದೆ. ಈ ವಸ್ತುವನ್ನು ಭಾರತದಲ್ಲಿ ಮಾರಿದರೆ GST ಯು 12%	2,40,000
viii) H ವಸ್ತುವನ್ನು ಕೇರಳ ರಾಜ್ಯದ SEZ ಗೆ ಮಾರಿದ್ದು @ 0%	11,50,000
ix) I ವಸ್ತುವನ್ನು ಕರ್ನಾಟಕದ ನೋಂದಾಯಿತ ವ್ಯಾಪಾರಿಗೆ ಮಾರಿದ್ದು @ 12%	14,80,000





10. From the following details, compute the value of taxable services and GST liability for the month of September 2022. (All the services are rendered within the State).

	₹
1) Services by way of private tuitions	90,000
2) Building given on rent for Commercial purpose	75,000
3) Advertisement in print media	4,00,000
4) Services provided to foreign diplomatic mission	3,00,000
5) Secretarial auditing	45,000
6) Services relating to supply farm labour	1,00,000
7) Speed post services	45,000
8) Services rendered to UNO	1,40,000
9) Fees to act as a liquidator	4,10,000
10) Value of free services rendered to friends	1,60,000

ಈ ಕೆಳಗಿನ ವಿವರಗಳ ಸಹಾಯದಿಂದ ತೆರಿಗೆಗೊಳಪಡುವ ಸೇವೆಗಳ ಮೌಲ್ಯವನ್ನು ಮತ್ತು GST ಹೊಣೆಗಾರಿಕೆಯನ್ನು ಸೆಪ್ಟೆಂಬರ್ 2022 ಕ್ಕೆ ಕಂಡುಹಿಡಿಯಿರಿ (ಎಲ್ಲಾ ಸೇವೆಗಳನ್ನು ರಾಜ್ಯದ ಒಳಗಡೆ ಸಲ್ಲಿಸಲಾಗಿದೆ).

	ರೂ.
1) ಖಾಸಗಿ ಪಾಠದ ಸೇವೆ ಸಲ್ಲಿಸಿದ್ದು	90,000
2) ವ್ಯವಹಾರಿಕ ಉದ್ದೇಶಕ್ಕಾಗಿ ನೀಡಿದ ಕಟ್ಟಡದ ಬಾಡಿಗೆ	75,000
3) ಮುದ್ರಿತ ಮಾಧ್ಯಮದಲ್ಲಿನ ಜಾಹೀರಾತು	4,00,000
4) ವಿದೇಶಿ ರಾಜತಾಂತ್ರಿಕ ಮಿಷನ್‌ಗೆ ಸಲ್ಲಿಸಿದ ಸೇವೆಗಳು	3,00,000
5) ಕಾರ್ಯದರ್ಶಿಯ ಲೆಕ್ಕಪರಿಶೋಧನೆ	45,000
6) ಕೃಷಿ ಕಾರ್ಮಿಕ ಪೂರೈಕೆಗೆ ಸಂಬಂಧಿಸಿದಂತೆ ಸಲ್ಲಿಸಿದ ಸೇವೆಗಳು	1,00,000
7) ವೇಗ ಅಂಚೆ ಸೇವೆಗಳು	45,000
8) UNO ಗೆ ಸಲ್ಲಿಸಿದ ಸೇವೆಗಳು	1,40,000
9) ಲಿಕ್ವಿಡೇಟರ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಬಂದ ಶುಲ್ಕ	4,10,000
10) ಸ್ನೇಹಿತರಿಗಾಗಿ ಸಲ್ಲಿಸಿದ ಉಚಿತ ಸೇವೆಗಳ ಬೆಲೆ	1,60,000





11. A consignment is imported by air. CIF price is 2000 Euro. Air freight is 550 Euro and insurance cost is 50 Euro. Exchange rate announced by CBEC as per customs notification is Euro = ₹ 55.14. Basic customs duty payable is 10%. Social welfare cess is 10% and IGST is 18%. Find out the value for customs purpose and total customs duty payable.

ಒಂದು ಕನ್‌ಸೈನ್‌ಮೆಂಟ್‌ನ್ನು ವಿಮಾನದ ಮೂಲಕ ಆಮದು ಮಾಡಿಕೊಂಡಿದೆ. CIF ಬೆಲೆ 2000 ಯುರೋ. ವಿಮಾನ ಸಾಗಾಣಿಕೆ ವೆಚ್ಚ 550 ಯುರೋ ಮತ್ತು ವಿಮಾ ವೆಚ್ಚ 50 ಯುರೋ. ಕಸ್ಟಮ್ಸ್ ಅಧಿಸೂಚನೆಯ ಪ್ರಕಾರ CBEC ಘೋಷಿಸಿದ ವಿನಿಮಯ ದರ 1 ಯುರೋ = ರೂ. 55.14. ಮೂಲ ಕಸ್ಟಮ್ಸ್ ಸುಂಕ 10%, ಸಮಾಜ ಕಲ್ಯಾಣ ಸೆಸ್ 10% ಮತ್ತು IGST 18%. ಕಸ್ಟಮ್ಸ್ ಉದ್ದೇಶಕ್ಕಾಗಿ ಮೌಲ್ಯವನ್ನು ಕಂಡುಹಿಡಿಯಿರಿ ಮತ್ತು ಪಾವತಿಸಬೇಕಾದ ಒಟ್ಟು ಸೀಮಾ ಸುಂಕವನ್ನು ಕಂಡುಹಿಡಿಯಿರಿ.





NP – 332

V Semester B.Com. Examination, February/March 2024

(NEP) (Elective) (Freshers)

COMMERCE

DSE M1 : Retail Management

Time : 2½ Hours

Max. Marks : 60

Instruction : Answer should be written in **English or Kannada only.**

SECTION – A/ವಿಭಾಗ – ಎ

1. Answer any six sub-questions. Each sub-question carries 2 marks. (6×2=12)

ಯಾವುದಾದರೂ ಆರು ಉಪ-ಪ್ರಶ್ನೆಗಳನ್ನು ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು.

a) Define retailing.

ಚಿಲ್ಲರೆ ವ್ಯಾಪಾರವನ್ನು ವ್ಯಾಖ್ಯಾನಿಸಿ.

b) State any two functions of retailing.

ಚಿಲ್ಲರೆ ವ್ಯಾಪಾರದ ಯಾವುದಾದರೂ ಎರಡು ಕಾರ್ಯಗಳನ್ನು ತಿಳಿಸಿ.

c) What do you understand by Business plan ?

ವ್ಯವಹಾರ ಯೋಜನೆ ಎಂದರೇನು ?

d) Give the meaning of market area analysis.

ಮಾರುಕಟ್ಟೆ ಪ್ರದೇಶದ ವಿಶ್ಲೇಷಣೆಯನ್ನು ಅರ್ಥೈಸಿ.

e) What do you understand by Grid layout ?

ಗ್ರಿಡ್ ವಿನ್ಯಾಸ ಎಂದರೇನು ?

f) What are the components of retail marketing mix?

ಚಿಲ್ಲರೆ ಮಾರುಕಟ್ಟೆ ಮಿಶ್ರಣದ ಅಂಶಗಳು ಯಾವುವು ?

g) State the meaning of price sensitivity.

ಬೆಲೆ ಸಂವೇದನತ್ವದ ಅರ್ಥವನ್ನು ತಿಳಿಸಿ.

h) Expand : i) EDI ii) QR system.

ವಿಸ್ತರಿಸಿ ಬರೆಯಿರಿ : i) EDI ii) QR ವ್ಯವಸ್ಥೆ.

SECTION – B/ವಿಭಾಗ – ಬಿ

Answer any three questions. Each question carries 4 marks. (3×4=12)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 4 ಅಂಕಗಳು.

2. Write a note on wheel of retailing.

ಚಿಲ್ಲರೆ ಮಾರಾಟ ಚಕ್ರದ ಸಿದ್ಧಾಂತದ ಬಗ್ಗೆ ಟಿಪ್ಪಣಿ ಬರೆಯಿರಿ.

P.T.O.





3. Briefly explain the stages of consumer buying decision process.

ಅನುಭೋಗಿ ಕೊಳ್ಳುವಿಕೆ ನಿರ್ಧಾರ ಪ್ರಕ್ರಿಯೆಯ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

4. Briefly explain the types of store layout.

ಮಾರಾಟ ಮಳಿಗೆಯ ವಿನ್ಯಾಸದ ವಿಧಾನಗಳನ್ನು ವಿವರಿಸಿ.

5. Briefly explain the factors to be considered in value pricing.

ಮೌಲ್ಯ ಬೆಲೆ ನಿರ್ಧರಿಸುವಿಕೆಗೆ ಗಮನಿಸಬೇಕಾದ ಅಂಶಗಳನ್ನು ವಿವರಿಸಿ.

6. Write a note on E-retailing.

ವಿದ್ಯುನ್ಮಾನ ಚಿಲ್ಲರೆ ವ್ಯಾಪಾರದ ಬಗ್ಗೆ ಟಿಪ್ಪಣಿ ಬರೆಯಿರಿ.

SECTION – C/ವಿಭಾಗ – ಸಿ

Answer **any three** questions. **Each** question carries **12** marks.

(3×12=36)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

7. Explain the types of retailing.

ಚಿಲ್ಲರೆ ವ್ಯಾಪಾರದ ವಿಧಾನಗಳನ್ನು ವಿವರಿಸಿ.

8. Enumerate the factors to be considered in preparing a business plan.

ವ್ಯವಹಾರ ಯೋಜನೆಯನ್ನು ಸಿದ್ಧಪಡಿಸುವಾಗ ಗಮನಿಸಬೇಕಾದ ಅಂಶಗಳನ್ನು ವಿವರಿಸಿ.

9. Briefly explain the factors influencing location of a retail store.

ಚಿಲ್ಲರೆ ಮಾರಾಟ ಮಳಿಗೆ ಸ್ಥಳ ನಿರ್ಧರಿಸುವಾಗ ಪ್ರಭಾವ ಬೀರುವ ಅಂಶಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.

10. Write a note on decision related to selection of goods and delivery of services in retailing.

ಚಿಲ್ಲರೆ ಮಾರಾಟದಲ್ಲಿ ಸರಕುಗಳ ಆಯ್ಕೆ ಹಾಗೂ ಸೇವಾ ವಿತರಣೆಗೆ ಸಂಬಂಧಿಸಿದ ನಿರ್ಧಾರವನ್ನು ಕುರಿತು ಟಿಪ್ಪಣಿ ಬರೆಯಿರಿ.

11. Give the meaning of retailing and elaborate the legal aspects in retailing.

ಚಿಲ್ಲರೆ ವ್ಯಾಪಾರದ ಅರ್ಥವನ್ನು ನೀಡಿ ಹಾಗೂ ಚಿಲ್ಲರೆ ವ್ಯಾಪಾರದ ಕಾನೂನಾತ್ಮಕ ಅಂಶಗಳನ್ನು ವಿವರಿಸಿ.





NP – 331

V Semester B.Com. Examination, February/March 2024
(NEP) (Freshers)
COMMERCE

DSE F1 : Financial Institutions and Markets (Elective)

Time : 2½ Hours

Max. Marks : 60

Instruction : Answer completely either in **English** or in **Kannada**.

SECTION – A

Answer **any six** sub-questions. **Each** sub-question carries **two** marks. (6×2=12)

ಕೆಳಗಿನ ಯಾವುದಾದರೂ 6(ಆರು) ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು (2) ಅಂಕಗಳು.

1. a) What is Financial Institution ?

ಹಣಕಾಸು ಸಂಸ್ಥೆಗಳು ಎಂದರೇನು ?

b) State the four components of Indian Financial System.

ಭಾರತೀಯ ಹಣಕಾಸು ಪದ್ಧತಿಯ ನಾಲ್ಕು ಅಂಶಗಳನ್ನು ತಿಳಿಸಿ.

c) Define Money Market.

ಹಣದ ಮಾರುಕಟ್ಟೆಯನ್ನು ವ್ಯಾಖ್ಯಾನಿಸಿ.

d) What is Capital Market ?

ಬಂಡವಾಳ ಮಾರುಕಟ್ಟೆ ಎಂದರೇನು ?

e) Give the meaning of online trading.

ಆನ್‌ಲೈನ್ ಟ್ರೇಡಿಂಗ್‌ನ ಅರ್ಥವನ್ನು ತಿಳಿಸಿ.

f) What is initial public offer ?

ಸಾರ್ವಜನಿಕ ಪ್ರಾಥಮಿಕ ಆಹ್ವಾನ ಎಂದರೇನು ?

g) What is foreign exchange ?

ವಿದೇಶಿ ವಿನಿಮಯ ಎಂದರೇನು ?

h) Expand CSDL and NSDL.

CSDL ಹಾಗೂ NSDL ಅನ್ನು ವಿಸ್ತರಿಸಿ.



P.T.O.



SECTION – B

Answer **any three** questions. **Each** question carries **four** marks.

(3×4=12)

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳು.

2. Show the structure of Indian Financial System in the form of chart.
ಭಾರತೀಯ ಹಣಕಾಸು ವ್ಯವಸ್ಥೆಯ ರಚನೆಯನ್ನು ಚಾರ್ಟ್ ರೂಪದಲ್ಲಿ ತೋರಿಸಿ.
3. Briefly explain any four functions of capital market.
ಬಂಡವಾಳ ಮಾರುಕಟ್ಟೆಯ ಯಾವುದಾದರೂ ನಾಲ್ಕು ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
4. Discuss in brief the features of primary market.
ಪ್ರಾಥಮಿಕ ಮಾರುಕಟ್ಟೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
5. State the functions of SEBI.
ಸೆಬಿಯ ಕಾರ್ಯಗಳನ್ನು ಬರೆಯಿರಿ.
6. Write a short note on NSDL.
NSDL ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

SECTION – C

Answer **any three** questions. **Each** question carries **twelve** marks.

(3×12=36)

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

7. Give the meaning of financial system and explain briefly its components.
ಹಣಕಾಸು ವ್ಯವಸ್ಥೆಯ ಅರ್ಥವನ್ನು ನೀಡಿ ಹಾಗೂ ಅದರ ಅಡಕಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
8. Distinguish between capital market and money market.
ಬಂಡವಾಳ ಮಾರುಕಟ್ಟೆ ಮತ್ತು ಹಣದ ಮಾರುಕಟ್ಟೆಯ ನಡುವೆ ಇರುವ ವ್ಯತ್ಯಾಸವನ್ನು ಬರೆಯಿರಿ.
9. Define secondary market. Explain the various functions of secondary market.
ದ್ವಿತೀಯ ಮಾರುಕಟ್ಟೆಯನ್ನು ವ್ಯಾಖ್ಯಾನಿಸಿ. ದ್ವಿತೀಯ ಮಾರುಕಟ್ಟೆಯ ವಿವಿಧ ಕಾರ್ಯಗಳನ್ನು ವಿವರಿಸಿ.
10. Explain the advantages and limitations of primary market.
ಪ್ರಾಥಮಿಕ ಮಾರುಕಟ್ಟೆಯ ಅನುಕೂಲ ಮತ್ತು ಮಿತಿಗಳನ್ನು ವಿವರಿಸಿ.
11. Explain the reasons for popularity and problems of housing finance.
ಗೃಹ ಹಣಕಾಸಿನ ಜನಪ್ರಿಯತೆಗೆ ಕಾರಣಗಳು ಮತ್ತು ಸಮಸ್ಯೆಗಳನ್ನು ವಿವರಿಸಿ.





NP – 330

V Semester B.Com. Examination, February/March 2024
(NEP) (Freshers)
COMMERCE
DSE A1 : Indian Accounting Standards – I (Elective)

Time : 2½ Hours

Max. Marks : 60

Instruction : Answers must be written either in **Kannada** or **English**.

SECTION – A

Answer **any 6** sub-questions. **Each** sub-question carries **two** marks : (6×2=12)

1. a) Expand I.A.S.B. and G.A.A.P.
- b) What is IFRS ?
- c) What do you mean by the term inventories ?
- d) What do you mean by impairment of assets ?
- e) Give two examples to investment property.
- f) Write any 4 examples for short term employee benefits.
- g) What is current asset ?
- h) What are non-current assets ? Give two examples.

SECTION – B

Answer **any three** of the following. **Each** question carries **4** marks : (3×4=12)

2. Explain the features of IFRS.
3. X Ltd. obtained a loan of ₹ 60,00,000 on 1st April 2022 from Vijaya Bank, to be capitalised as under :


Construction of company building ₹ 20,00,000

Purchase of plant and machinery ₹ 15,00,000

Working capital required ₹ 10,00,000

Purchase of vehicle ₹ 15,00,000

In March 2023, construction of company building was completed and plant and machinery was ready for its intended use. The total interest charged by Vijaya Bank for the financial year ending 31st March, 2023 was ₹ 7,20,000. How do you treat the total interest charged on loan ?



P.T.O.



4. Briefly explain the different types of employee benefits as per Ind As-19.
5. Bharath Ltd. sells membership for ₹ 15,000 per year 100 customers, with an option to renew at a discount in 2nd and 3rd years at ₹ 12,000 per year. Bharath Ltd. estimates an annual attrition rate of 50% each year.

Determine the amount of revenue to be recognised in the first year and the amount of contract liability against the option given to the customer for renewing the membership at discount.

6. From the following particulars of M/S Ravinandan Ltd., prepare a statement of profit and loss A/c for the year ended 31st March, 2023 as per Ind AS-1.

	₹
Revenue from operations	1,00,000
Printing and stationery	2,000
Advertisement	4,000
Salaries and allowances	6,000
Interest on long term loans	4,500
Goodwill written off	1,500
Materials consumed	35,000
Discount allowed	1,000
Interest on investment received	1,500
Depreciation on fixed assets	2,000

SECTION – C

Answer **any three** questions of the following. **Each** question carries **12** marks :

(3×12=36)

7. A) Explain the benefits of Accounting Standards.
B) Explain the limitations of Accounting Standards.





8. A) Teja traders purchased a plant from R Ltd. on 30-9-2022 with a quoted price of ₹ 200 lakhs. R Ltd. offered a trade discount of 1.5% and GST payable is 12% on the quoted price. Teja traders incurred 2% on transportation cost and 3% on erection cost of the quoted price. Pre-operative cost amounted to ₹ 2 lakhs. Estimated life of the plant is 8 years. Residual value of the plant ₹ 20 lakhs.

- i) Calculate the original cost of the plant.
- ii) Calculate depreciation for first year (SLM).

B) Tarun Co. has a machine that originally cost ₹ 35,00,000 with accumulated depreciation of ₹ 5,00,000. The market value of the machine is ₹ 30,00,000, the cost of dismantling is ₹ 1,00,000 and the direct selling costs are ₹ 2,00,000. The value in use as determined by management is ₹ 27,50,000. The remaining estimated life of the machine is 5 years and estimated residual value at the end of the life of machine is ₹ 2,50,000.

- i) Calculate impairment loss for the machine.
- ii) Calculate the depreciation charge on the machine after the impairment loss has been recognised.

9. A) PQR Co. constructing power generation plant. This project requires totally ₹ 12 crores, which are raised as follows :

- a) ₹ 4 crores from IFCI for 10 years @ 11% interest rate.
- b) ₹ 2 crores of loan from HDFC bank for 6 years @ 10% interest rate.
- c) ₹ 2 crores of loan from SBI bank for 4 years at 12% interest rate.
- d) ₹ 3 crores from 10% debentures for 5 years at 5% discount.
- e) ₹ 1 crore as overdraft from Corporation bank @ 4% interest rate.
- f) Out of total borrowed fund ₹ 5 crores are kept in HUDCO bank as short term deposit for 6 months @ 5% rate of interest.
- g) IFCI bank loan is borrowed through consultation and the consultancy charges are 2% of total loan amount.

Calculate total borrowing cost in accordance with Ind AS-23.





- B) Pujara Ltd. incurred the following short-term employee benefits for the year ending 31st March 2023.
- Paid ₹ 10,00,000 to the employees who involved in the administration work.
 - Paid advances of ₹ 5,00,000 to employees.
 - Company hold the payment of ₹ 3,00,000 relates to 2 employees due to some technical reasons.
 - Paid ₹ 20,00,000 wages to the workers who are directly involved in the production.
 - Paid ₹ 15,00,000 to the workers who are engaged in the construction of plant.

Show the accounting treatment for the above employee benefits according to Ind AS-19 for the year ended 31st March 2023.

10. A) Monika Ltd. is engaged in manufacturing and selling of designer furniture. It sells goods on extended credit. Monika Ltd. sold furniture for ₹ 40,00,000 to a customer the payment against which was receivable after 12 months with interest at the rate of 3% p.a. The market interest rate on the date of transaction was 8% p.a.

How will Monika Ltd. recognise and present revenue for the above transaction accordance to Ind AS-115 ?

- B) Calculate cost of wine accordance to Ind AS-2 from the following information :

Particulars	Amount(₹)
Cost of Grape	3,85,000
Purchase of other raw material	1,80,000
Freight inward	72,850
Labour charges	2,55,835
Purchase of storage drum (it cannot be re-used)	1,85,000
Storage cost of ageing of wine	1,38,750
Salary paid to managing director	8,25,000
Salary to marketing manager	3,85,000
Salary to wine tester	2,50,000
Charge for display of wine in outlet	18,620





11. A) Prepare a statement of profit and loss account for the year ended 31st March 2023 as per Ind AS-1.

	₹
Sales	16,00,000
Purchase of raw materials	7,00,000
Commission received	3,00,000
Carriage inwards	1,00,000
Return outwards	40,000
Opening stock of raw materials	1,80,000
Closing stock of raw materials	1,00,000
Rent received	40,000
Salaries to employees	2,00,000
P.F. contribution to employees	50,000
Interest on Bank loan	30,000
Interest on debentures	30,000
Sundry expenses	10,000
Depreciation	40,000
Income tax paid	75,000
Excise duty	50,000
Consumables	80,000
Factory expenses	60,000

B) From the following prepare a statement of financial position on 31st March 2023 as per Ind AS-1.

Debit	₹	Credit	₹
Tangible assets	12,00,000	Equity share	
Intangible assets	4,00,000	Capital	10,00,000
Current investments	4,00,000	General reserve	6,00,000
Other non-current investments	4,00,000	P&L A/c	6,00,000
Trade receivables	5,00,000	Non-current liabilities	10,00,000
Stock	8,00,000	Current liabilities	7,00,000
Cash	2,00,000		
	39,00,000		39,00,000





ಕನ್ನಡ ಆವೃತ್ತಿ
ವಿಭಾಗ - ಎ

ಯಾವುದಾದರೂ ಆರು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು : (6×2=12)

1. a) I. A. S. B. ಮತ್ತು G. A. A. P. ಪದಗಳನ್ನು ವಿಸ್ತರಿಸಿ.
- b) IFRS ಎಂದರೇನು ?
- c) ಸರಕುಗಳು ಎಂದರೇನು ?
- d) ಆಸ್ತಿಯ ದುರ್ಬಲಗೊಳಿಸುವಿಕೆ ಎಂದರೇನು ?
- e) ಹೂಡಿಕೆ ಆಸ್ತಿಗೆ ಎರಡು ಉದಾಹರಣೆಗಳನ್ನು ನೀಡಿ.
- f) ಅಲ್ಪಾವಧಿಯ ಉದ್ಯೋಗಿ ಪ್ರಯೋಜನಗಳಿಗಿರುವ ಯಾವುದಾದರೂ ನಾಲ್ಕು ಉದಾಹರಣೆಗಳನ್ನು ಬರೆಯಿರಿ.
- g) ಪ್ರಸ್ತುತ ಆಸ್ತಿ ಎಂದರೇನು ?
- h) ಅಚರ ಸ್ವತ್ತುಗಳು ಯಾವುವು ? ಎರಡು ಉದಾಹರಣೆ ಕೊಡಿ.

ವಿಭಾಗ - ಬಿ

ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 4 ಅಂಕಗಳು : (3×4=12)

2. IFRS ನ ಲಕ್ಷಣಗಳನ್ನು ವಿವರಿಸಿ.
3. ದಿನಾಂಕ 1-4-2022 ರಂದು X ಕಂಪನಿಯು ವಿಜಯ ಬ್ಯಾಂಕಿನಿಂದ ₹ 60,00,000 ಗಳ ಸಾಲ ಪಡೆದು ಈ ಕೆಳಗಿನಂತೆ ಬಂಡವಾಳೀಕರಿಸಲಾಗುವುದು :

ಕಂಪನಿಯ ಕಟ್ಟಡದ ನಿರ್ಮಾಣ ₹ 20,00,000

ಯಂತ್ರೋಪಕರಣಗಳ ಖರೀದಿ ₹ 15,00,000

ದುಡಿಯುವ ಬಂಡವಾಳದ ಅವಶ್ಯಕತೆ ₹ 10,00,000

ವಾಹನ ಖರೀದಿ ₹ 15,00,000

ಮಾರ್ಚ್ 2023 ರಲ್ಲಿ ಕಂಪನಿಯ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಯಂತ್ರೋಪಕರಣ ಉಪಯೋಗಕ್ಕೆ ಸಿದ್ಧವಿದೆ. ದಿನಾಂಕ 31-3-2023 ರ ಅಂತ್ಯಕ್ಕೆ ವಿಜಯ ಬ್ಯಾಂಕ್ ₹ 7,20,000 ಗಳ ಬಡ್ಡಿಯನ್ನು ನಿಗದಿಪಡಿಸಿದೆ. ಸಾಲದ ಮೇಲೆ ನಿಗದಿಪಡಿಸಿರುವ ಒಟ್ಟು ಬಡ್ಡಿಯನ್ನು ಹೇಗೆ ಪ್ರತಿಪಾದಿಸುವಿರಿ ?





4. Ind As-19 ರ ಪ್ರಕಾರ ವಿವಿಧ ರೀತಿಯ ಉದ್ಯೋಗಿ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
5. ಭರತ್ ಲಿಮಿಟೆಡ್ ಸದಸ್ಯತ್ವಗಳನ್ನು ವರ್ಷಕ್ಕೆ ₹ 15,000, 100 ಗ್ರಾಹಕರಿಗೆ ಮಾರಾಟ ಮಾಡುತ್ತದೆ. 2 ನೇ ಮತ್ತು 3ನೇ ವರ್ಷಗಳಲ್ಲಿ ವರ್ಷಕ್ಕೆ ₹ 12,000 ರಿಯಾಯಿತಿಯಲ್ಲಿ ನವೀಕರಿಸುವ ಆಯ್ಕೆಯನ್ನು ಹೊಂದಿದೆ. ಭರತ್ ಲಿಮಿಟೆಡ್ ಪ್ರತಿ ವರ್ಷ 50 ಪ್ರತಿಶತದಷ್ಟು ವಾರ್ಷಿಕ ಆಟ್ರಿಷನ್ ದರವನ್ನು ಅಂದಾಜು ಮಾಡುತ್ತದೆ. ಮೊದಲ ವರ್ಷದಲ್ಲಿ ಗುರುತಿಸಬೇಕಾದ ಆದಾಯದ ಮೊತ್ತ ಮತ್ತು ರಿಯಾಯಿತಿಯಲ್ಲಿ ಸದಸ್ಯತ್ವವನ್ನು ನವೀಕರಿಸಲು ಗ್ರಾಹಕರಿಗೆ ನೀಡಿದ ಆಯ್ಕೆಯ ವಿರುದ್ಧ ಒಪ್ಪಂದದ ಹೊಣೆಗಾರಿಕೆಯ ಮೊತ್ತವನ್ನು ನಿರ್ಧರಿಸಿ.
6. ಈ ಕೆಳಗಿನ ವಿವರಗಳಿಂದ ದಿನಾಂಕ 31-3-2023 ರ ಅಂತ್ಯಕ್ಕೆ ರವಿನಂದನ್ ನಿಯಮಿತ ಕಂಪನಿಯ ಲಾಭ-ನಷ್ಟದ ತಃಖ್ತೆಯನ್ನು Ind AS-1ರ ಪ್ರಕಾರ ತಯಾರಿಸಿ.

	₹
ವ್ಯವಹಾರದಿಂದ ಬಂದ ಆದಾಯ	1,00,000
ಮುದ್ರಣ ಮತ್ತು ಸಾಮಗ್ರಿಗಳು	2,000
ಜಾಹೀರಾತು	4,000
ವೇತನ ಮತ್ತು ಭತ್ಯೆಗಳು	6,000
ದೀರ್ಘಾವಧಿ ಸಾಲದ ಮೇಲಿನ ಬಡ್ಡಿ	4,500
ವಜಾ ಮಾಡಿದ ಸುನಾಮ	1,500
ಕಚ್ಚಾ ಸಾಮಗ್ರಿಗಳ ಉಪಯೋಗ	35,000
ನೀಡಿದ ಸೋಡಿ	1,000
ಹೂಡಿಕೆ ಮೇಲಿನ ಬಡ್ಡಿ	1,500
ಸ್ಥಿರಾಸ್ತಿಯ ಮೇಲಿನ ಬಡ್ಡಿ	2,000

ವಿಭಾಗ - ಸಿ

ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು :

(3×12=36)

7. A) ಲೆಕ್ಕ ಪತ್ರ ಮಾನದಂಡಗಳ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- B) ಲೆಕ್ಕಪತ್ರ ಮಾನದಂಡಗಳ ಮಿತಿಗಳನ್ನು ವಿವರಿಸಿ.





8. A) 30-9-2022 ರಂದು ತೇಜಾ ಟ್ರೇಡರ್ಸ್, R Ltd. ನಿಂದ ₹ 200 ಲಕ್ಷ ಸೂಚಿಸಿದ ಬೆಲೆಯೊಂದಿಗೆ ಯಂತ್ರವನ್ನು ಖರೀದಿಸಿದ್ದಾರೆ. R Ltd. 1.5% ರಷ್ಟು ವ್ಯಾಪಾರ ರಿಯಾಯಿತಿಯನ್ನು ನೀಡಿತು, 12% GST ಉಲ್ಲೇಖಿಸಿದ ಬೆಲೆಯ ಮೇಲೆ ಪಾವತಿಸಬೇಕಾಗಿದೆ. ತೇಜಾ ವ್ಯಾಪಾರಿಗಳು ಉಲ್ಲೇಖಿಸಿದ ಬೆಲೆಯ 2% ನಷ್ಟು ಸಾರಿಗೆ ವೆಚ್ಚ ಮತ್ತು 3% ನಷ್ಟು ನಿರ್ಮಾಣ ವೆಚ್ಚ ಭರಿಸುತ್ತಾರೆ. ಕಾರ್ಯಾಚರಣೆಯ ಪೂರ್ವ ವೆಚ್ಚ ₹ 2 ಲಕ್ಷ. ಯಂತ್ರದ ಅಂದಾಜು ಜೀವಿತಾವಧಿ 8 ವರ್ಷಗಳು. ಯಂತ್ರದ ಉಳಿಕೆ ಮೌಲ್ಯ ₹ 20 ಲಕ್ಷ.

ಕಂಡುಹಿಡಿಯಿರಿ :

i) ಯಂತ್ರದ ಮೂಲ ವೆಚ್ಚ.

ii) ಮೊದಲ ವರ್ಷದ ಸವಕಳಿ ಲೆಕ್ಕಾಚಾರ (SLM).

B) ತರುಣ್ ಕೋ. ಒಂದು ಯಂತ್ರವನ್ನು ಹೊಂದಿದ್ದು ಇದರ ಮೂಲ ಬೆಲೆ ₹ 35,00,000, ಸಂಚಿತ ಸವಕಳಿ ₹ 5,00,000. ಯಂತ್ರದ ಮಾರುಕಟ್ಟೆ ಮೌಲ್ಯ ₹ 30,00,000, ಕಿತ್ತು ಹಾಕುವ ವೆಚ್ಚ ₹ 1,00,000 ಮತ್ತು ನೇರ ಮಾರಾಟದ ವೆಚ್ಚ ₹ 2,00,000. ನಿರ್ವಹಣೆಗೆ ನಿರ್ಧರಿಸಿದಂತೆ ಬಳಕೆಯಲ್ಲಿರುವ ಮೌಲ್ಯ ₹ 27,50,000. ಯಂತ್ರದ ಉಳಿದ ಅಂದಾಜು ಜೀವಿತಾವಧಿಯು 5 ವರ್ಷಗಳು ಮತ್ತು ಈ ಜೀವಿತಾವಧಿಯ ಕೊನೆಯಲ್ಲಿ ಅಂದಾಜು ಉಳಿದ ಮೌಲ್ಯವು ₹ 2,50,000 ಆಗಿದೆ.

i) ಯಂತ್ರಕ್ಕೆ ದುರ್ಬಲ ನಷ್ಟವನ್ನು ಲೆಕ್ಕಹಾಕಿ.

ii) ದುರ್ಬಲತೆಯ ನಷ್ಟವನ್ನು ಗುರುತಿಸಿದ ನಂತರ ಯಂತ್ರದ ಮೇಲಿನ ಸವಕಳಿ ಶುಲ್ಕವನ್ನು ಲೆಕ್ಕಹಾಕಿ.

9. A) PQR ಕಂ. ನಿರ್ಮಾಣ ಶಕ್ತಿ ಉತ್ಪಾದನಾ ಸ್ಥಾವರ. ಈ ಯೋಜನೆಗೆ ಸಂಪೂರ್ಣವಾಗಿ ₹ 12 ಕೋಟಿ ಅಗತ್ಯವಿದೆ. ಇವುಗಳನ್ನು ಈ ಕೆಳಗಿನಂತೆ ಬೆಳೆಸಲಾಗುತ್ತದೆ :

a) IFCI ಯಿಂದ 10 ವರ್ಷಕ್ಕೆ 11% ಬಡ್ಡಿದರದಿಂದ ₹ 4 ಕೋಟಿ.

b) HDFC ಬ್ಯಾಂಕ್‌ನಿಂದ 6 ವರ್ಷಕ್ಕೆ 10% ಬಡ್ಡಿದರದಿಂದ ₹ 2 ಕೋಟಿ ಸಾಲ.

c) SBI ಬ್ಯಾಂಕ್‌ನಿಂದ ₹ 2 ಕೋಟಿ ಸಾಲಕ್ಕೆ 4 ವರ್ಷಕ್ಕೆ 12% ಬಡ್ಡಿ ದರ.

d) 5 ವರ್ಷ @ 5% ರಿಯಾಯಿತಿಗೆ 10% ಡಿಬೆಂಚರ್‌ನಿಂದ ₹ 3 ಕೋಟಿ.

e) ಕಾರ್ಪೊರೇಶನ್ ಬ್ಯಾಂಕ್‌ನಿಂದ @ 4% ಬಡ್ಡಿದರದಿಂದ ₹ 1 ಕೋಟಿ ಓವರ್ ಡ್ರಾಫ್ಟ್.

f) ಒಟ್ಟು ಎರವಲು ಪಡೆದ ನಿಧಿಗಳಲ್ಲಿ ₹ 5 ಕೋಟಿಗಳನ್ನು HUDCO ಬ್ಯಾಂಕ್‌ನಲ್ಲಿ ಅಲ್ಪಾವಧಿಯ ಠೇವಣಿಯಾಗಿ 6 ತಿಂಗಳ @ 5% ದರದಲ್ಲಿ ಇರಿಸಲಾಗುತ್ತದೆ.

g) ಸಮಾಲೋಚನೆ ಮತ್ತು ಸಲಹಾ ಶುಲ್ಕದ ಮೂಲಕ ಠೇವಣಿ IFCI ಬ್ಯಾಂಕ್ ಸಾಲವನ್ನು ಎರವಲು ಪಡೆದು ಒಟ್ಟು ಸಾಲ ಪ್ರಮಾಣದಲ್ಲಿ 2% ನಷ್ಟಿದೆ.

Ind AS-23 ರೊಂದಿಗೆ ಒಟ್ಟು ಎರವಲು ವೆಚ್ಚದ ಲೆಕ್ಕವನ್ನು ಲೆಕ್ಕಾಚಾರ ಮಾಡಿ.





B) 31ನೇ ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಪೂಜಾರ್ ಲಿಮಿಟೆಡ್ ಈ ಕೆಳಗಿನ ಅಲ್ಪಾವಧಿಯ ಉದ್ಯೋಗಿಗಳಿಗೆ ಪ್ರಯೋಜನಗಳನ್ನು ಪಡೆದುಕೊಂಡಿದೆ.

i) ಆಡಳಿತ ಕಾರ್ಯದಲ್ಲಿ ತೊಡಗಿರುವ ನೌಕರರಿಗೆ ₹ 10,00,000 ಪಾವತಿಸಲಾಗಿದೆ.

ii) ಉದ್ಯೋಗಿಗಳಿಗೆ ಮುಂಗಡವಾಗಿ ₹ 5,00,000 ಪಾವತಿಸಲಾಗಿದೆ.

iii) ಕೆಲವು ತಾಂತ್ರಿಕ ಕಾರಣಗಳಿಂದಾಗಿ 2 ಉದ್ಯೋಗಿಗಳಿಗೆ ಸಂಬಂಧಿಸಿದ ₹ 3,00,000 ಪಾವತಿಯನ್ನು ಕಂಪನಿಯು ಹಿಡಿದಿಟ್ಟುಕೊಳ್ಳುತ್ತದೆ.

iv) ಉತ್ಪಾದನೆಯಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ₹ 20,00,000 ವೇತನವನ್ನು ಪಾವತಿಸಲಾಗಿದೆ.

v) ಸ್ಥಾವರ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರಿಗೆ ತಲಾ ₹ 15,00,000 ಪಾವತಿಸಲಾಗಿದೆ.

31 ನೇ ಮಾರ್ಚ್ 2023 ಕ್ಕೆ ಕೊನೆಗೊಂಡ ವರ್ಷಕ್ಕೆ Ind AS-19 ಗೆ ಅನುಗುಣವಾಗಿ ಮೇಲಿನ ಉದ್ಯೋಗಿ ಜರ್ನಲ್ ನಮೂದುಗಳನ್ನು ದಾಖಲಿಸಿ.

10. A) ಮೋನಿಕಾ ಲಿಮಿಟೆಡ್, ಡಿಸೈನರ್ ಪೀಠೋಪಕರಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಇದು ವಿಸ್ತೃತ ಕ್ರೆಡಿಟ್‌ನಲ್ಲಿ ಸರಕುಗಳನ್ನು ಮಾರಾಟ ಮಾಡುತ್ತದೆ. ಮೋನಿಕಾ ಲಿಮಿಟೆಡ್ ಒಂದು ಗ್ರಾಹಕನಿಗೆ ₹ 40,00,000 ಕ್ಕೆ ಪೀಠೋಪಕರಣಗಳನ್ನು ಮಾರಾಟ ಮಾಡಿದೆ, ಅದರ ವಿರುದ್ಧ ಪಾವತಿಯನ್ನು 12 ತಿಂಗಳ ನಂತರ 3% ವಾರ್ಷಿಕ ಬಡ್ಡಿದರದೊಂದಿಗೆ ಸ್ವೀಕರಿಸಬಹುದು. ವಹಿವಾಟಿನ ದಿನಾಂಕದಂದು ಮಾರುಕಟ್ಟೆ ಬಡ್ಡಿ ದರವು 8% ವಾರ್ಷಿಕ ಆಗಿತ್ತು.

ಮೇಲಿನ ವಹಿವಾಟಿಗೆ Ind AS-115 ಕ್ಕೆ ಅನುಗುಣವಾಗಿ ಮೋನಿಕಾ ಲಿಮಿಟೆಡ್ ಆದಾಯವನ್ನು ಹೇಗೆ ಗುರುತಿಸುತ್ತದೆ ಮತ್ತು ಪ್ರಸ್ತುತ ಪಡಿಸುತ್ತದೆ ?

B) ಕೆಳಗಿನ ಮಾಹಿತಿಯಿಂದ Ind AS-2 ಗೆ ಅನುಗುಣವಾಗಿ ವೈನ್ ವೆಚ್ಚವನ್ನು ಲೆಕ್ಕಾಚಾರ ಮಾಡಿ.

ವಿವರಗಳು	ಮೊತ್ತ (₹)
ದ್ರಾಕ್ಷಿಯ ವೆಚ್ಚ	3,85,000
ಇತರ ಕಚ್ಚಾ ವಸ್ತುಗಳ ಖರೀದಿ	1,80,000
ಒಳಮುಖವಾಗಿ ಸರಕು	72,850





ಕಾರ್ಮಿಕ ಶುಲ್ಕಗಳು	2,55,835
ಶೇಖರಣಾ ಡ್ರಮ್‌ನ ಖರೀದಿ (ಮರು ಬಳಕೆ ಮಾಡಲಾಗದಿದ್ದರೆ)	1,85,000
ಹಳೆಯದಾದ ವೈನ್ ಶೇಖರಣಾ ವೆಚ್ಚ	1,38,750
ವ್ಯವಸ್ಥಾಪಕ ನಿರ್ದೇಶಕರಿಗೆ ಪಾವತಿಸಿದ ಸಂಬಳ	8,25,000
ಮಾರುಕಟ್ಟೆ ವ್ಯವಸ್ಥಾಪಕರಿಗೆ ಸಂಬಳ	3,85,000
ವೈನ್ ಟೆಸ್ಟರ್‌ರಿಗೆ ಸಂಬಳ	2,50,000
ಔಟ್‌ಲೆಟ್‌ನಲ್ಲಿ ವೈನ್ ವಿತರಣೆ ಶುಲ್ಕ	18,620

11. A) Ind AS-1 ರ ಪ್ರಕಾರ, ದಿನಾಂಕ 31-3-2023 ರ ಅಂತ್ಯಕ್ಕೆ ಲಾಭ-ನಷ್ಟ ಖಾತೆಯನ್ನು ತಯಾರಿಸಿ.

	₹
ಮಾರಾಟ	16,00,000
ಕಚ್ಚಾವಸ್ತುಗಳ ಖರೀದಿ	7,00,000
ಪಡೆದ ದಲ್ಲಾಳಿ	3,00,000
ಒಳಸಾಗಣೆ ಖರ್ಚು	1,00,000
ವಾಪಸ್ಸು ಮಾಡಿದ ಸರಕು	40,000
ಕಚ್ಚಾವಸ್ತುಗಳ ಆರಂಭದ ದಾಸ್ತಾನು	1,80,000
ಕಚ್ಚಾವಸ್ತುಗಳ ಅಂತಿಮ ದಾಸ್ತಾನು	1,00,000
ಬಾಡಿಗೆ ಆದಾಯ	40,000
ಸಂಬಳ ಕೊಟ್ಟಿದ್ದು	2,00,000
ಕೆಲಸಗಾರರ ಭವಿಷ್ಯ ನಿಧಿ ವಂತಿಗೆ	50,000
ಬ್ಯಾಂಕ್ ಸಾಲದ ಬಡ್ಡಿ	30,000





ಸಾಲ ಪತ್ರದ ಬಡ್ಡಿ	30,000
ಇತರ ಖರ್ಚು	10,000
ಸವಕಳಿ	40,000
ಆದಾಯ ತೆರಿಗೆ ಪಾವತಿಸಿದ್ದು	75,000
ಅಬಕಾರಿ ಸುಂಕ	50,000
ಉಪಭೋಗ್ಯಗಳು	80,000
ಕಾರ್ಖಾನೆ ಖರ್ಚು	60,000

B) ಈ ಕೆಳಕಂಡ ಮಾಹಿತಿಯಿಂದ 31-3-2023 ರಂದು ಹಣಕಾಸು ಪರಿಸ್ಥಿತಿ ಪಟ್ಟಿಯನ್ನು ತಯಾರಿಸಿ
(Ind AS-1 ಪ್ರಕಾರ) :

ಡೆಬಿಟ್	₹	ಕ್ರೆಡಿಟ್	₹
ಭೌತಿಕ ಆಸ್ತಿ	12,00,000	ಸಾಮಾನ್ಯ ಷೇರು ಬಂಡವಾಳ	10,00,000
ಭೌತಿಕವಲ್ಲದ ಆಸ್ತಿ	4,00,000	ಸಾಮಾನ್ಯ ನಿಧಿ	6,00,000
ಚಾಲ್ತಿ ಹೂಡಿಕೆಗಳು	4,00,000	ಲಾಭ-ನಷ್ಟ ಖಾತೆ	6,00,000
ಚಾಲ್ತಿಯಲ್ಲದ ಹೂಡಿಕೆಗಳು	4,00,000	ಚಾಲ್ತಿಯಲ್ಲದ ಹೊಣೆಗಾರಿಕೆ	10,00,000
ವ್ಯಾಪಾರದಿಂದ ಬರಬೇಕಾದ ಹುಂಡಿಗಳು	5,00,000	ಚಾಲ್ತಿ ಹೊಣೆಗಾರಿಕೆ	7,00,000
ಸರಕು ದಾಸ್ತಾನು	8,00,000		
ನಗದು	2,00,000		
	39,00,000		39,00,000





V Semester B.Com. Examination, February/March 2024
(Freshers) (NEP Scheme)

COMMERCE

DSC 15 : Principles and Practice of Auditing

Time : 2½ Hours

Max. Marks : 60

Instruction : Answers should be written completely either in **English** or in **Kannada**.

SECTION – A

1. Answer **any six** sub-questions. **Each** sub-question carries **2** marks. **(6×2=12)**
- Who is an Auditor ?
 - What is audit planning ?
 - What is internal check ?
 - Mention any two types of audit reports.
 - What is verification ?
 - What is embezzlement of cash ?
 - Who can appoint the auditor of a company ?
 - What is code of ethics of auditor ?

SECTION – B

Answer **any three** of the following. **Each** question carries **4** marks. **(3×4=12)**

- Write the objectives of auditing.
- Briefly discuss audit strategy.
- State the qualities of a good auditor.
- What are the objectives of valuation of assets ?
- What are the contents of audit report ?



P.T.O.



SECTION – C

Answer **any three** of the following. **Each** question carries **12** marks. **(3×12=36)**

7. Discuss the steps to be taken by the auditor before commencing a new audit.
8. Explain internal check with regards to wage payment.
9. Explain the duties and liabilities of a company auditor.
10. As an auditor of a company, how do you value the following ?
 - i) Fixed Assets
 - ii) Current Assets
 - iii) Intangible Assets
11. Discuss the audit procedure of hotels.

ಕನ್ನಡ ಆವೃತ್ತಿ

ವಿಭಾಗ – ಎ

1. ಯಾವುದಾದರೂ ಆರು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ 2 ಅಂಕಗಳು. **(6×2=12)**
 - a) ಲೆಕ್ಕಪರಿಶೋಧಕ ಎಂದರೆ ಯಾರು ?
 - b) ಲೆಕ್ಕಪರಿಶೋಧನಾ ಯೋಜನೆ ಎಂದರೇನು ?
 - c) ಆಂತರಿಕ ಪ್ರತಿಬಂಧನೆ ಎಂದರೇನು ?
 - d) ಯಾವುದಾದರೂ ಎರಡು ರೀತಿಯ ಆಡಿಟ್ ವರದಿಗಳನ್ನು ಉಲ್ಲೇಖಿಸಿ.
 - e) ಪರಿಶೀಲನೆ ಎಂದರೇನು ?
 - f) ನಗದು ದುರುಪಯೋಗ ಎಂದರೇನು ?
 - g) ಕಂಪನಿಯ ಲೆಕ್ಕಪರಿಶೋಧಕರನ್ನು ಯಾರು ನೇಮಿಸಬಹುದು ?
 - h) ಲೆಕ್ಕಪರಿಶೋಧಕರ ನೀತಿ ಸಂಹಿತೆ ಎಂದರೇನು ?





ವಿಭಾಗ – ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 4 ಅಂಕಗಳು.

(3×4=12)

2. ಲೆಕ್ಕಪರಿಶೋಧನೆಯ ಉದ್ದೇಶಗಳನ್ನು ಬರೆಯಿರಿ.
3. ಆಡಿಟ್ ತಂತ್ರವನ್ನು ಸಂಕ್ಷಿಪ್ತವಾಗಿ ಚರ್ಚಿಸಿ.
4. ಉತ್ತಮ ಲೆಕ್ಕ ಪರಿಶೋಧಕರ ಗುಣಗಳನ್ನು ತಿಳಿಸಿ.
5. ಆಸ್ತಿಗಳ ಮೌಲ್ಯಮಾಪನದ ಉದ್ದೇಶಗಳು ಯಾವುವು ?
6. ಆಡಿಟ್ ವರದಿಯ ವಿಷಯಗಳು ಯಾವುವು ?

ವಿಭಾಗ – ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

(3×12=36)

7. ಹೊಸ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸುವ ಮೊದಲು ಲೆಕ್ಕಪರಿಶೋಧಕರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ.
8. ವೇತನ ಪಾವತಿಗೆ ಸಂಬಂಧಿಸಿದಂತೆ ಆಂತರಿಕ ಪ್ರತಿಬಂಧವನ್ನು ಚರ್ಚಿಸಿ.
9. ಕಂಪನಿ ಲೆಕ್ಕಪರಿಶೋಧಕನ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳನ್ನು ವಿವರಿಸಿ.
10. ಒಂದು ಕಂಪನಿಯ ಲೆಕ್ಕಪರಿಶೋಧಕರಾಗಿ ನೀವು ಈ ಕೆಳಗಿನವುಗಳನ್ನು ಹೇಗೆ ಮೌಲ್ಯೀಕರಿಸುವಿರಿ ?
 - i) ಸ್ಥಿರಾಸ್ತಿಗಳು
 - ii) ಚರಾಸ್ತಿಗಳು
 - iii) ಸ್ಪರ್ಶಯೋಗ್ಯವಲ್ಲದ ಸ್ವತ್ತುಗಳು
11. ಹೋಟೆಲ್‌ಗಳ ಲೆಕ್ಕಪರಿಶೋಧನಾ ವಿಧಾನವನ್ನು ಚರ್ಚಿಸಿ.





NP – 328

V Semester B.Com. Examination, February/March 2024
(NEP) (Freshers)
COMMERCE

DSC 14 : Income Tax Law and Practice – I

Time : 2½ Hours

Max. Marks : 60

Instructions : Answer should be written **completely** either in **English** or in **Kannada**.

SECTION – A

ವಿಭಾಗ – ಎ

Answer **any six** sub-questions. **Each** sub-question carries **two** marks. (6×2=12)

ಈ ಕೆಳಗಿನ ಯಾವುದಾದರೂ 6 ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

1. a) Define assessment year.

ತೆರಿಗೆ ವರ್ಷ ವ್ಯಾಖ್ಯಾನಿಸಿ.

b) State any four exempted incomes U/S 10.

U/S 10 ರ ಯಾವುದಾದರೂ ನಾಲ್ಕು ತೆರಿಗೆ ವಿನಾಯಿತಿಗೊಳಪಡುವ ಆದಾಯವನ್ನು ತಿಳಿಸಿ.

c) What is the difference between ordinary resident and not ordinary resident ?

ಸಾಧಾರಣ ನಿವಾಸಿ ಮತ್ತು ಸಾಧಾರಣವಲ್ಲದ ನಿವಾಸಿಯ ನಡುವಿನ ವ್ಯತ್ಯಾಸವೇನು ?

d) Who is specified employee ?

ನಿಶ್ಚಿತ ನೌಕರ ಎಂದರೆ ಯಾರು ?

e) What is municipal value of house property ?

ಮನೆ ಆಸ್ತಿಯ ಪುರಸಭಾ ಮೌಲ್ಯ ಎಂದರೇನು ?

f) What is gross annual value ?

ಒಟ್ಟು ವಾರ್ಷಿಕ ಮೌಲ್ಯ ಎಂದರೇನು ?

g) What is the provision U/S 80U ?

U/S 80U ಪ್ರಕಾರ ಇರುವ ನಿಬಂಧನೆಗಳೇನು ?

h) What is TDS U/S 192 ?

U/S 192 ಪ್ರಕಾರ TDS ಎಂದರೇನು ?



P.T.O.



SECTION – B

ವಿಭಾಗ – ಬಿ

Answer **any three** questions. **Each** question carries **four** marks.

(3×4=12)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ನಾಲ್ಕು ಅಂಕಗಳು.

2. Explain any four canons of taxation.

ಯಾವುದಾದರೂ ನಾಲ್ಕು ತೆರಿಗೆ ಸಿದ್ಧಾಂತಗಳನ್ನು ವಿವರಿಸಿ.

3. State whether the following incomes are agricultural or non agricultural income.

- Income from agricultural land situated in Srilanka.
- Dividend received from a company engaged in agricultural activity.
- Income derived from sale of seeds.
- Income from sale of plants from nursery.
- Income from land used for bricks making.
- Profit on sale of agricultural land.
- Income from agricultural land situated in Punjab.
- Income from dairy products.

ಈ ಕೆಳಗಿನ ಆದಾಯಗಳು ವ್ಯವಸಾಯದ ಆದಾಯವೋ ಅಥವಾ ವ್ಯವಸಾಯಕ್ಕೆ ಸಂಬಂಧಿಸಿದ ಆದಾಯವೋ ತಿಳಿಸಿರಿ.

- ಶ್ರೀಲಂಕಾದ ಕೃಷಿ ಭೂಮಿಯಿಂದ ಬಂದ ಆದಾಯ.
- ಕೃಷಿ ಚಟುವಟಿಕೆ ನಡೆಸುವ ಕಂಪನಿಯಿಂದ ಪಡೆದ ಲಾಭಾಂಶ.
- ಬಿತ್ತನೆ ಬೀಜ ಮಾರಾಟದಿಂದ ಗಳಿಸಿದ ಆದಾಯ.
- ನರ್ಸರಿಯಲ್ಲಿ ಗಿಡಗಳನ್ನು ಮಾರಾಟ ಮಾಡಿದ್ದರಿಂದ ಬಂದ ಆದಾಯ.
- ಭೂಮಿಯಲ್ಲಿ ಇಟ್ಟಿಗೆ ತಯಾರಿಸುವುದರಿಂದ ಬಂದ ಆದಾಯ.
- ಕೃಷಿ ಭೂಮಿ ಮಾರಾಟದಿಂದ ಗಳಿಸಿದ ಲಾಭ.
- ಪಂಜಾಬಿನಲ್ಲಿರುವ ಕೃಷಿ ಭೂಮಿಯಿಂದ ಬಂದ ಆದಾಯ.
- ಹಾಲು ಉತ್ಪನ್ನದಿಂದ ಬಂದ ಆದಾಯ.

4. Mr. Anand a citizen of India leaves India for the first time on 10th October 2022. He stayed in England for 6 months on medical training. He returned to India on 10th April 2023. Determine his residential status for A.Y. 2023 – 24.

ಮಿ. ಆನಂದರವರು ಭಾರತೀಯ ಪೌರರಾಗಿದ್ದು ಮೊದಲ ಬಾರಿಗೆ ದಿನಾಂಕ 10 ಅಕ್ಟೋಬರ್ 2022ರಂದು ಭಾರತ ಬಿಟ್ಟು ಹೋಗಿದ್ದಾರೆ. ವೈದ್ಯಕೀಯ ತರಬೇತಿಗಾಗಿ ಇಂಗ್ಲೆಂಡ್‌ನಲ್ಲಿ ಆರು ತಿಂಗಳ ಕಾಲ ನೆಲೆಸಿದಾರೆ. ದಿನಾಂಕ 10 ಏಪ್ರಿಲ್ 2023ರಂದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಇವರ ನಿವಾಸಿ ಸ್ಥಿತಿಯನ್ನು ತೆರಿಗೆ ವರ್ಷ 2023 – 24ಕ್ಕೆ ನಿರ್ಧರಿಸಿ.





5. Mr. Mohan retires from Private Ltd. on 30-6-2022. He gets pension of Rs. 5,000 p.m. upto 31-12-2022. With effect from 1-1-2023 he gets 70% of pension commuted for Rs. 60,200. He also received gratuity Rs. 2,00,000. Determine the exempted and taxable pension of Mr. Mohan for the Assessment Year 2023 – 24.

ಶ್ರೀ ಮೋಹನ್‌ರವರು, ದಿನಾಂಕ 30-6-2022 ರಂದು ಖಾಸಗಿ ಕಂಪನಿಯಿಂದ ನಿವೃತ್ತರಾಗಿರುತ್ತಾರೆ. ದಿನಾಂಕ 31-12-2022ರವರೆಗೆ ನಿವೃತ್ತಿ ದಿನಾಂಕದಿಂದ ಪ್ರತಿ ತಿಂಗಳು 5,000 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆದಿರುತ್ತಾರೆ. ದಿನಾಂಕ 1-1-23 ರಂದು ತಮ್ಮ ಪಿಂಚಣಿಯ ಶೇ. 70ರಷ್ಟನ್ನು ಪರಿವರ್ತಿತ ಪಿಂಚಣಿಯಾಗಿಸಿ ರೂ. 60,200ನ್ನು ಪಡೆದಿರುತ್ತಾರೆ. ಇವರು 2,00,000 ರೂಪಾಯಿಗಳನ್ನು ಗ್ರ್ಯಾಚುಟಿಯಾಗಿ ಪಡೆದಿರುತ್ತಾರೆ. ಶ್ರೀ ಮೋಹನ್‌ರವರ ತೆರಿಗೆ ವರ್ಷ 2023 – 24ಕ್ಕೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಮತ್ತು ತೆರಿಗೆಗೊಳಪಡುವ ಪಿಂಚಣಿ ಮೊತ್ತವನ್ನು ಕಂಡುಹಿಡಿಯಿರಿ.

6. Tax liability of Mr. Harish is Rs. 1,50,000, for the F.Y. 2022 – 23. Calculate advance tax installment for the F.Y. 2022 – 23.

ಶ್ರೀ ಹರಿಶ್‌ರವರು ಹಣಕಾಸು ವರ್ಷ 2022 – 23 ಕ್ಕೆ ತೆರಿಗೆ ಪಾವತಿ ಹೊಣೆ ರೂ. 1,50,000 ನೀಡಲು ಜವಾಬ್ದಾರಾಗಿರುತ್ತಾರೆ. ಹಣಕಾಸು ವರ್ಷ 2022 – 23 ಕ್ಕೆ ಸಂಬಂಧಿಸಿದಂತೆ ಮುಂಗಡ ತೆರಿಗೆ ಕಂತುಗಳನ್ನು ಕಂಡುಹಿಡಿಯಿರಿ.

SECTION – C

ವಿಭಾಗ – ಸಿ

Answer **any three** questions. **Each** question carries **12** marks.

(3×12=36)

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ **12** ಅಂಕಗಳು.

7. Sriram submits the following particulars of his income for the financial year 2022 – 23. Calculate his gross total income for Assessment Year 2023 – 24 if he is residential status is

- Ordinary resident
- Not ordinary resident
- Non resident.

- Income from house property in Sri Lanka Rs. 80,000
- Income from business in Mumbai received in Punjab Rs. 2,00,000
- Dividend from domestic company received in Chennai Rs. 10,000
- Share of income received from HUF Rs. 14,000
- Income from agriculture earned in Nepal Rs. 25,000
- Profit from business in UK controlled from India Rs. 60,000





- 7) Past untaxed foreign income brought to India during previous year Rs. 20,000
- 8) Interest on deposit with SBI in Bangalore Rs. 15,000
- 9) Royalty received in India for the services rendered in Japan Rs. 60,000
- 10) Interest on POSB A/c in Hassan Rs. 2,000
- 11) Profit on sale of plant in Nepal Rs. 8,00,000

ಶ್ರೀರಾಮರವರು ಹಣಕಾಸು ವರ್ಷ 2022 – 23 ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಮಾಹಿತಿಯನ್ನೊಳಗೊಂಡ ಆದಾಯದ ವಿವರವನ್ನು ನೀಡಿರುತ್ತಾರೆ. ಅವರು

- a) ಸಾಧಾರಣ ನಿವಾಸಿಯಾಗಿದ್ದಾಗ
- b) ಸಾಧಾರಣವಲ್ಲದ ನಿವಾಸಿಯಾಗಿದ್ದಾಗ
- c) ಅನಿವಾಸಿ ಭಾರತೀಯರಾಗಿದ್ದಾಗ ತೆರಿಗೆ ವರ್ಷ 2023 – 24 ಕ್ಕೆ ಸಂಬಂಧಿಸಿದಂತೆ ಒಟ್ಟು ಆದಾಯದ ಮೊತ್ತವನ್ನು ಕಂಡುಹಿಡಿಯಿರಿ.
 - 1) ಶ್ರೀಲಂಕಾದಲ್ಲಿರುವ ಮನೆ ಆಸ್ತಿಯಿಂದ ಬಂದ ಆದಾಯ ರೂ. 80,000
 - 2) ಮುಂಬಯಿಯಲ್ಲಿರುವ ವ್ಯವಹಾರದ ಆದಾಯವನ್ನು ಪಂಜಾಬಿಯಲ್ಲಿ ಸ್ವೀಕರಿಸಲಾಗಿದೆ ರೂ. 2,00,000
 - 3) ದೇಶಿ ಕಂಪನಿಯ ಲಾಭಾಂಶವನ್ನು ಚೆನ್ನೈನಲ್ಲಿ ಸ್ವೀಕರಿಸಲಾಗಿದೆ ರೂ. 10,000
 - 4) ಹಿಂದೂ ಅವಿಭಕ್ತ ಕುಟುಂಬದ ಆದಾಯದ ಭಾಗ ರೂ. 14,000
 - 5) ನೇಪಾಳದಲ್ಲಿರುವ ಕೃಷಿಯಿಂದ ಗಳಿಸಿದ ಆದಾಯ ರೂ. 25,000
 - 6) ಭಾರತದಿಂದ ನಿಯಂತ್ರಣಕ್ಕೊಳಗಾದ ಯು.ಕೆ. ವ್ಯವಹಾರದಿಂದ ಗಳಿಸಿದ ಲಾಭ ರೂ. 60,000
 - 7) ಹಿಂದಿನ ವರ್ಷದ ತೆರಿಗೆಗೊಳಪಡದ ಆದಾಯವನ್ನು ಭಾರತಕ್ಕೆ ಹಣಕಾಸು ವರ್ಷದಲ್ಲಿ ತರಲಾಗಿದೆ ರೂ. 20,000
 - 8) SBI ಬೆಂಗಳೂರಿನ ಠೇವಣಿ ಮೇಲಿನ ಬಡ್ಡಿ ರೂ. 15,000
 - 9) ಜಪಾನಿನಲ್ಲಿ ಸಲ್ಲಿಸಿರುವ ಸೇವೆಗೆ ಭಾರತದಲ್ಲಿ ವಂತಿಗೆ ಪಡೆಯಲಾಗಿದೆ ರೂ. 60,000
 - 10) ಹಾಸನದಲ್ಲಿರುವ ಅಂಚೆ ಉಳಿತಾಯ ಖಾತೆಯ ಮೇಲಿನ ಬಡ್ಡಿ ರೂ. 2,000
 - 11) ನೇಪಾಳದಲ್ಲಿರುವ ಸ್ಥಾವರ ಮಾರಾಟದಿಂದ ಬಂದ ಲಾಭ ರೂ. 8,00,000

8. Mr. Sudhir is an employee of 'XYZ' Ltd. in Hubli. He supplies the following particulars of his income for the previous year 2022 – 2023.

- 1) Basic salary Rs. 21,000 p.m.
- 2) Dearness allowance Rs. 10,000 p.m. forming part of salary
- 3) Bonus 2 months basic salary
- 4) Education allowance for two children Rs. 700 per month per child
- 5) Children hostel allowance for his two children at Rs. 500 per month per child





- 6) House rent allowance Rs. 6,000 p.m. actual rent paid by him Rs. 8,000 p.m.
 - 7) Mr. Sudhir has contributed 14% of his salary towards RPF and equal amount contributed by the company
 - 8) Interest credited to RPF Rs. 10,000 @ 10% p.a.
 - 9) Professional tax paid by Mr. Sudhir Rs. 200 p.m.
- Compute his income from salary for the A.Y. 2023 – 24.
(Ignore alternative tax Regime U/S 115 BAC).

ಶ್ರೀ ಸುಧೀರ್‌ರವರು ಹುಬ್ಬಳ್ಳಿಯಲ್ಲಿರುವ XYZ ಲಿಮಿಟೆಡ್‌ನ ಉದ್ಯೋಗಿಯಾಗಿದ್ದಾರೆ. ಇವರು 2022 – 2023 ಕ್ಕೆ ಸಂಬಂಧಿಸಿದಂತೆ ಅವರ ಆದಾಯದ ವಿವರವನ್ನು ಈ ಕೆಳಗಿನಂತೆ ನೀಡಿರುತ್ತಾರೆ.

- 1) ಮೂಲ ವೇತನ ಪ್ರತಿ ತಿಂಗಳು ರೂ. 21,000
 - 2) ತುಟ್ಟಿ ಭತ್ಯೆ ನಿವೃತ್ತಿ ಸಂಬಳದ ಭಾಗವಾಗಿದೆ ರೂ. 10,000 ಪ್ರತಿ ತಿಂಗಳು
 - 3) ಬೋನಸ್ 2 ತಿಂಗಳ ಮೂಲವೇತನ
 - 4) ಮಕ್ಕಳ ವಿದ್ಯಾಭ್ಯಾಸ ಭತ್ಯೆ ಪ್ರತಿ ತಿಂಗಳು ಪ್ರತಿ ಮಗುವಿಗೆ ರೂ. 700 ರಂತೆ ಇಬ್ಬರು ಮಕ್ಕಳಿಗೆ ನೀಡಲಾಗಿದೆ
 - 5) ಮಕ್ಕಳ ವಿದ್ಯಾರ್ಥಿ ನಿಲಯದ ಭತ್ಯೆಯನ್ನು ಪ್ರತಿ ತಿಂಗಳು ಪ್ರತಿ ಮಗುವಿಗೆ ರೂ. 500 ರಂತೆ ಇಬ್ಬರು ಮಕ್ಕಳಿಗೆ ನೀಡಲಾಗಿದೆ
 - 6) ಮನೆ ಬಾಡಿಗೆ ಭತ್ಯೆ ರೂ. 6,000 ಪ್ರತಿ ತಿಂಗಳಿಗೆ (ಪ್ರತಿ ತಿಂಗಳ ನೈಜ ಬಾಡಿಗೆ ಪಾವತಿ ರೂ. 8,000)
 - 7) ವೇತನದ ಶೇ. 14 ರಷ್ಟು ಮೊತ್ತವನ್ನು ಶ್ರೀ ಸುಧೀರ್‌ರವರು RPF ಗೆ ಪಾವತಿಸಿದ್ದಾರೆ ಮತ್ತು ಕಂಪನಿಯು ಕೂಡ ಅಷ್ಟೇ ಮೊತ್ತದ ಹಣವನ್ನು RPF ಖಾತೆಗೆ ಪಾವತಿಸಿದೆ
 - 8) RPF ಖಾತೆಗೆ ಜಮಾಗೊಂಡ ಬಡ್ಡಿ ರೂ. 10,000 ಶೇ. 10ರ ಬಡ್ಡಿ ದರದಂತೆ
 - 9) ವೃತ್ತಿ ತೆರಿಗೆಯನ್ನು ಶ್ರೀ ಸುಧೀರ್‌ರವರು ರೂ. 200 ಪ್ರತಿ ತಿಂಗಳಿಗೆ ಪಾವತಿಸಿದ್ದಾರೆ
- 2023 – 24 ರ ತೆರಿಗೆ ವರ್ಷಕ್ಕೆ ಸಂಬಂಧಿಸಿದಂತೆ ಇವರ ವೇತನ ಆದಾಯವನ್ನು ಕಂಡುಹಿಡಿಯಿರಿ.
(115, BAC ಯ ಪ್ರಕಾರದ ಬದಲಿ ತೆರಿಗೆ ಕಾಯ್ದೆಯನ್ನು ನಿರ್ಲಕ್ಷಿಸಿ)

9. Mrs. Sharmila is the owner of house property in Mumbai. Her property income details are as below during the P.Y. 2022 – 23.

Particulars	House I (₹)	House II (₹)
Nature of use	LOP	LOP
Municipal value	24,000	30,000
Fair rental value	25,000	28,000
Annual value	36,000	48,000





Standard rent	22,000	25,000
Unrealised rent	2,000	—
Vacancy period	—	One month
Repair	500	2,000
Municipal tax paid by tenant	2,400	2,300
Interest on loan :		
for repairs to HP	5,000	—
for Construction	—	3,000
Unrealised rent allowed in the year 2021 – 22 recovered during the P.Y. 2022 – 23	4,000	—

Compute income from house property for the A.Y. 2023 – 24.

ಶ್ರೀಮತಿ ಶರ್ಮಿಳಾರವರು ಮುಂಬಯಿಯಲ್ಲಿ ಮನೆಗಳ ಮಾಲೀಕರಾಗಿದ್ದಾರೆ. ಹಣಕಾಸು ವರ್ಷ 2022 – 23ರಲ್ಲಿ ಅವರ ಆಸ್ತಿ ಆದಾಯದ ವಿವರ ಈ ಕೆಳಗಿನಂತಿದೆ.

ವಿವರ	ಮನೆ I (ರೂ.ಗಳಲ್ಲಿ)	ಮನೆ II (ರೂ.ಗಳಲ್ಲಿ)
ಮನೆ ಉಪಯೋಗದ ರೀತಿ	ಬಾಡಿಗೆ ವಾಸಕ್ಕೆ	ಬಾಡಿಗೆ ವಾಸಕ್ಕೆ
ಪುರಸಭೆ ಮೌಲ್ಯ	24,000	30,000
ನ್ಯಾಯವಾದ ಬಾಡಿಗೆ ಮೌಲ್ಯ	25,000	28,000
ವಾರ್ಷಿಕ ಮೌಲ್ಯ	36,000	48,000
ನಿರ್ದಿಷ್ಟ ಮಾನ ಬಾಡಿಗೆ	22,000	25,000
ನಗದಿಕರಣಗೊಳ್ಳದ ಬಾಡಿಗೆ	2,000	—
ಮನೆ ಖಾಲಿ ಇದ್ದ ಅವಧಿ	—	ಒಂದು ತಿಂಗಳು
ದುರಸ್ತಿ	500	2,000
ಪುರಸಭೆ ತೆರಿಗೆ ಪಾವತಿಸಿದವರು ಬಾಡಿಗೆದಾರ	2,400	2,300
ಸಾಲದ ಮೇಲಿನ ಬಡ್ಡಿ :		
ಮನೆ ದುರಸ್ತಿಗಾಗಿ	5,000	—
ಮನೆ ನಿರ್ಮಾಣಕ್ಕಾಗಿ	—	3,000

2021 – 22 ರಲ್ಲಿ ನಗದಿಕರಣಗೊಳ್ಳದ

ಬಾಡಿಗೆ ಮಾನ್ಯವಾಗಿದ್ದು 2022 – 23ರಲ್ಲಿ

ಪಡೆಯಲಾಗಿದೆ

4,000

ತೆರಿಗೆ ವರ್ಷ 2023 – 24 ಕ್ಕೆ ಅನ್ವಯವಾಗುವಂತೆ ಮನೆ ಆದಾಯ ಕಂಡುಹಿಡಿಯಿರಿ.





10. From the following information submitted by Mrs. Supriya for the previous year 2022 – 23, calculate income from salary for the A.Y. 2023 – 24.

- 1) Basic salary Rs. 40,000 p.m.
- 2) Dearness allowance forming part of salary 60% of basic
- 3) Bonus 15,000 p.a.
- 4) Employer and employee contribution of RPF is 15% of salary
- 5) Interest credited to R.P.F. is Rs. 12,000 @ 12% p.a.
- 6) Professional tax paid by Mrs. Supriya Rs. 150 p.m.
- 7) She is provided with a car less than 1600 CC by the employer both for personal and official use. All the expenses of the car including salary of driver paid by the employer.
- 8) Company has provided her an accommodation in Bangalore and cost of furniture provided Rs. 40,000.
- 9) Free telephone installed at his residence Rs. 6,000.

ಶ್ರೀಮತಿ ಸುಪ್ರಿಯರವರು ನೀಡಿರುವ ಹಣಕಾಸು ವರ್ಷ 2022 – 23 ನೇ ಸಾಲಿನ ವೇತನ ಆದಾಯದ ವಿವರದ ಸಹಾಯದಿಂದ 2023 – 24 ನೇ ತೆರಿಗೆ ವರ್ಷದ ವೇತನ ಆದಾಯದ ಮೊತ್ತವನ್ನು ಕಂಡುಹಿಡಿಯಿರಿ.

- 1) ಮೂಲ ವೇತನ ರೂ. 40,000 ಪ್ರತಿ ತಿಂಗಳಿಗೆ
- 2) ತುಟ್ಟಿ ಭತ್ಯೆ ನಿವೃತ್ತಿ ಸಂಬಳದ ಭಾಗವಾಗಿದೆ ಮೂಲವೇತನದ ಶೇ. 60ರಷ್ಟು
- 3) ಬೋನಸ್ ರೂ. 15,000 ಪ್ರತಿ ವರ್ಷ
- 4) ಉದ್ಯೋಗದಾರ ಮತ್ತು ಉದ್ಯೋಗಿ ಇಬ್ಬರು RPF ಖಾತೆಗೆ ಶೇ. 15 ರಷ್ಟು ಸಂಬಳದ ಮೊತ್ತವನ್ನು ಪಾವತಿಸಿದ್ದಾರೆ.
- 5) R.P.F. ಖಾತೆಗೆ ಬಡ್ಡಿಯು ಜಮಾ ಆಗಿರುವುದು ರೂ. 12,000 ಶೇ. 12ರ ಬಡ್ಡಿದರದಂತೆ.
- 6) ಸುಪ್ರಿಯರವರು ರೂ. 150 ಪ್ರತಿ ತಿಂಗಳಿಗೆ ವೃತ್ತಿ ತೆರಿಗೆ ಪಾವತಿಸಿದ್ದಾರೆ
- 7) 1600 CC ಸಾಮರ್ಥ್ಯವಿರುವ ಕಾರನ್ನು ಕಂಪನಿಯು ಕಛೇರಿ ಮತ್ತು ವೈಯಕ್ತಿಕ ಉಪಯೋಗಕ್ಕೇಂದು ನೀಡಿದೆ. ಕಾರಿನ ಎಲ್ಲ ವೆಚ್ಚ ಮತ್ತು ಚಾಲಕನ ವೇತನವನ್ನು ಕಂಪನಿಯು ಪಾವತಿಸುತ್ತದೆ.
- 8) ಕಂಪನಿಯು ಬೆಂಗಳೂರಿನಲ್ಲಿ ಬಾಡಿಗೆ ರಹಿತ ಮನೆಯನ್ನು ನೀಡಿದೆ ಮತ್ತು ರೂ. 40,000 ಮೌಲ್ಯವುಳ್ಳ ಪೀಠೋಪಕರಣ ನೀಡಿದೆ.
- 9) ಮನೆಯಲ್ಲಿ ಉಚಿತ ದೂರವಾಣಿ ಸೌಲಭ್ಯ ನೀಡಲಾಗಿರುವ ಮೊತ್ತ ರೂ. 6,000.





11. Mr. Shrimani furnished following details of his income from house property for the previous year 2022 – 23. Compute taxable income from house property for the A.Y. 2023 – 24.

Particulars	House I (SOP)	House II (LOP)	House III (LOP)
Municipal value	60,000	80,000	90,000
Actual rent p.m.	—	7,000	8,000
Fair rental value	65,000	72,000	95,000
Standard rent	—	—	80,000
Unrealised rent	—	5,000	—
Vacancy period	—	one month	—
Repairs	2,000	3,000	—
Ground rent	5,000	2,000	1,000
Interest on loan taken for business	12,000	—	5,000
Municipal tax paid by tenant	—	4,000	—
Municipal tax due	4,000	—	12,400

ಶ್ರೀಮಣಿಯವರ 2022 – 23ನೇ ಸಾಲಿನ ಮನೆ ಆಸ್ತಿಗೆ ಸಂಬಂಧಿಸಿದ ಆದಾಯದ ವಿವರ ಈ ಕೆಳಗಿನಂತಿದೆ. ಅವರ ತೆರಿಗೆಗೆ ಒಳಪಡುವ ಮನೆಯ ಆದಾಯದ ಮೊತ್ತವನ್ನು 2023 – 24 ನೇ ತೆರಿಗೆ ವರ್ಷಕ್ಕೆ ಸಂಬಂಧಿಸಿದಂತೆ ಕಂಡುಹಿಡಿಯಿರಿ.

ವಿವರ	ಮನೆ I (ಸ್ವಂತಕ್ಕೆ)	ಮನೆ II (ಬಾಡಿಗೆಗೆ)	ಮನೆ III (ಬಾಡಿಗೆಗೆ)
ಪುರಸಭೆ ಮೌಲ್ಯ	60,000	80,000	90,000
ನೈಜ ಬಾಡಿಗೆ ಪ್ರತಿ ತಿಂಗಳು	—	7,000	8,000
ನ್ಯಾಯವಾದ ಬಾಡಿಗೆ ಮೌಲ್ಯ	65,000	72,000	95,000
ನಿರ್ದಿಷ್ಟಮಾನ ಬಾಡಿಗೆ	—	—	80,000
ನಗದಿಕರಣಗೊಂಡಿರದ ಬಾಡಿಗೆ	—	5,000	—
ಮನೆ ಖಾಲಿಯಿದ್ದ ಅವಧಿ	—	ಒಂದು ತಿಂಗಳು	—
ದುರಸ್ತಿ	2,000	3,000	—
ಭೂತೆರಿಗೆ	5,000	2,000	1,000
ವ್ಯವಹಾರಕ್ಕೆಂದು ಪಡೆದ ಸಾಲದ ಮೇಲಿನ ಬಡ್ಡಿ	12,000	—	5,000
ಪುರಸಭಾ ತೆರಿಗೆ ಬಾಡಿಗೆದಾರ ಪಾವತಿಸಿದ್ದು	—	4,000	—
ಪಾವತಿಯಾಗದ ಪುರಸಭಾ ತೆರಿಗೆ	4,000	—	12,400





NP – 327

V Semester B.Com. Examination, February/March 2024

(NEP) (Freshers)

COMMERCE

DSC 13 : Financial Management

Time : 2½ Hours

Max. Marks : 60

Instruction : Answers should be written completely either in **English** or in **Kannada**.

SECTION – A

Answer **any six** sub-questions. **Each** sub-question carries **two** marks. (6×2=12)

1. a) What is doubling period ?
- b) If sales are ₹ 8,00,000; Contribution ₹ 6,00,000. Calculate variable cost.
- c) What is accept and reject criteria in N.P.V. ?
- d) Mention four factors influencing working capital.
- e) Mention the techniques to calculate time value of money.
- f) What is wealth maximisation ?
- g) What is meant by financial mix ?
- h) Investment ₹ 20,000; Salvage 15%; Additional working capital – ₹ 2,000. Calculate average investment.

SECTION – B

Answer **any three** questions. **Each** question carries **4** marks. (3×4=12)

2. Explain the different methods of investment evaluation ?
3. Explain scope of financial management.
4. Mr. Ravindra deposits ₹ 10,000 at the beginning of each year for 4 years at 12.5% p.a. interest. What is the future value after 4 years ?
5. Calculate three types of leverages :

Sales	₹ 4,00,000
Variable cost	25%
Fixed cost	₹ 75,000
Tax rate	50%
15% debentures	₹ 50,000

6. What are the advantages of adequate working capital ?



P.T.O.



SECTION – C

Answer **any three** questions. **Each** question carries **twelve** marks.

(3×12=36)

7. Explain the characteristics of a sound financial plan.
8. a) Explain the sources of working capital.
b) Explain the functions of finance manager.
9. The balance sheet of a company is as follows :

Liabilities	Amount ₹	Assets	Amount ₹
Equity shares of ₹ 10 each	6,00,000	Fixed asset	15,00,000
10% debentures	8,00,000	Current asset	5,00,000
P and L A/c	2,00,000		
Creditors	4,00,000		
	20,00,000		20,00,000

The Company's total assets turnover ratio is 5 times. Its fixed operating expense are ₹ 10,00,000 and variable cost is 30%. Income tax rate is 50%.

Calculate the level of EBIT if EPS is a) 2, b) 3, c) 4, d) 5.

10. Rakshita Ltd. is considering the purchase of machinery. Two machines are available, each costing ₹ 1,50,000. In comparing the profitability of these two machines at a 10% discount rate is to be used. Earnings after tax are expected to be as follows :

Cash inflows :

Year	Machine A ₹	Machine B ₹
1	45,000	15,000
2	60,000	45,000
3	75,000	60,000
4	45,000	90,000
5	30,000	90,000

You are also given the following information :

Year	1	2	3	4	5
PV of ₹ 1 at 10% dis.	0.909	0.826	0.750	0.683	0.621

Calculate the proposal under Net present value method.





11. Rahul Ltd. has 30,00,000 equity shares of ₹ 10. The company wants to raise another 15,00,000. These are the different financial plans. Tax rate is 50%.

- All debentures carrying 10% interest
- All equity
- 10,00,000 in equity shares and ₹ 5,00,000 in debenture carrying 10% interest.
- 5,00,000 in equity shares and 10,00,000 in 10% preference shares.

Calculate EPS if EBIT is ₹ 6,75,000.

ಕನ್ನಡ ಆವೃತ್ತಿ

ವಿಭಾಗ - ಎ

ಯಾವುದಾದರೂ ಆರು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

(6×2=12)

- ದ್ವಿಗುಣಗೊಳಿಸುವ ಅವಧಿ ಎಂದರೇನು ?
 - ಮಾರಾಟ ₹ 8,00,000; ಕೊಡುಗೆ ₹ 6,00,000 ಬದಲಾಗುವ ವೆಚ್ಚ ಕಂಡುಹಿಡಿಯಿರಿ.
 - ನಿವ್ವಳ ಪ್ರಸ್ತುತ ಮೌಲ್ಯ (NPV) ದಲ್ಲಿ ಸ್ವೀಕರಿಸುವ ಮತ್ತು ತಿರಸ್ಕರಿಸುವ ಮಾನದಂಡಗಳು ಯಾವುವು ?
 - ಕಾರ್ಯನಿರತ ಬಂಡವಾಳದ ಮೇಲೆ ಪ್ರಭಾವ ಬೀರುವ ನಾಲ್ಕು ಅಂಶಗಳನ್ನು ಉಲ್ಲೇಖಿಸಿ.
 - ಹಣದ ಸಮಯದ ಮೌಲ್ಯವನ್ನು ಲೆಕ್ಕಾಚಾರ ಮಾಡುವ ತಂತ್ರಗಳನ್ನು ತಿಳಿಸಿ.
 - ಸಂಪತ್ತು ಗರಿಷ್ಠಗೊಳಿಸುವಿಕೆ ಎಂದರೇನು ?
 - ಹಣಕಾಸಿನ ಮಿಶ್ರಣದ ಅರ್ಥವೇನು ?
 - ಯೋಜನೆಯ ಹೂಡಿಕೆ ₹ 20,000; ಉಳಿಕೆ ಮೌಲ್ಯ 15%; ಹೆಚ್ಚುವರಿ ಕಾರ್ಯನಿರತ ಬಂಡವಾಳ ₹ 2,000 ಗಳಿಸಿದ್ದಾಗ ಸರಾಸರಿ ಹೂಡಿಕೆ ಎಷ್ಟು ?

ವಿಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 4 ಅಂಕಗಳು.

(3×4=12)

- ಹೂಡಿಕೆ ಮೌಲ್ಯೀಕರಣ ಮಾಡುವ ವಿಧಾನಗಳನ್ನು ತಿಳಿಸಿ.
- ಹಣಕಾಸಿನ ನಿರ್ವಹಣೆಯ ವ್ಯಾಪ್ತಿಯನ್ನು ವಿವರಿಸಿ.
- ಶ್ರೀ ರವೀಂದ್ರರವರು ಪ್ರತಿವರ್ಷದ ಆರಂಭದಲ್ಲಿ ₹ 10,000 ವನ್ನು 4 ವರ್ಷಗಳವರೆಗೆ, ಬಡ್ಡಿ 12.5% p.a. ಠೇವಣಿ ಮಾಡಿದ್ದು ನಾಲ್ಕು ವರ್ಷದ ನಂತರ ಮುಕ್ತಾಯದ ಮೌಲ್ಯ ಎಷ್ಟು ?
- ಮಾರಾಟ ₹ 4,00,000; ಬದಲಾಗುವ ವೆಚ್ಚ 25%; ಸ್ಥಿರವೆಚ್ಚ ₹ 75,000; ತೆರಿಗೆ ಶುಲ್ಕ 50%; ಶೇ. 15 ಸಾಲ ಪತ್ರ ₹ 50,000. ಮೂರು ಪ್ರಕಾರದ ಲಿವರೇಜ್‌ನ್ನು ಕಂಡುಹಿಡಿಯಿರಿ.
- ಸಾಕಷ್ಟು ಕಾರ್ಯನಿರತ ಬಂಡವಾಳದ ಅನುಕೂಲಗಳು ಏನು ?

ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 12 ಅಂಕಗಳು.

(3×12=36)

- ಉತ್ತಮ ಹಣಕಾಸು ಯೋಜನೆಯ ಗುಣಲಕ್ಷಣಗಳನ್ನು ವಿವರಿಸಿ.
- ವರ್ಕಿಂಗ್ ಕ್ಯಾಪಿಟಲ್‌ನ ಮೂಲಗಳನ್ನು ವಿವರಿಸಿ.
 - ಹಣಕಾಸು ವ್ಯವಸ್ಥಾಪಕರ ಕಾರ್ಯಗಳನ್ನು ವಿವರಿಸಿ.





9. ಕಂಪನಿಯ ಆಯವ್ಯಯ ಪಟ್ಟಿ ಈ ಕೆಳಗಿನಂತಿದೆ.

ಹೊಣೆಗಾರಿಕೆಗಳು	ಮೊತ್ತ ₹	ಆಸ್ತಿಗಳು	ಮೊತ್ತ ₹
ಸಾಮಾನ್ಯ ಶೇರುಗಳು ಪ್ರತಿ ಶೇರಿಗೆ ₹ 10ರಂತೆ	6,00,000	ಸ್ಥಿರ ಆಸ್ತಿ	15,00,000
10% ಸಾಲ ಪತ್ರಗಳು	8,00,000	ಚರ ಆಸ್ತಿ	5,00,000
ಲಾಭ ಮತ್ತು ನಷ್ಟ ಖಾತೆ	2,00,000		
ಸಾಲಗಾರರು	4,00,000		
	20,00,000		20,00,000

ಕಂಪನಿಯ ಒಟ್ಟು ಆಸ್ತಿ ವಹಿವಾಟು 5 ಪಟ್ಟು. ಸ್ಥಿರ ಕಾರ್ಯನಿರತ ವೆಚ್ಚ ₹ 10,00,000; ಬದಲಾಗುವ ವೆಚ್ಚ 30%, ತೆರಿಗೆ ದರ - 50%. EPS a) 2, b) 3, c) 4, d) 5. ಆದರೆ EBIT ಮಟ್ಟವನ್ನು ಲೆಕ್ಕಹಾಕಿ.

10. ರಕ್ಷಿತ ಕಂಪನಿಯು ಎರಡು ಯಂತ್ರಗಳನ್ನು ಖರೀದಿಸಲು ನಿರ್ಧರಿಸುತ್ತಾರೆ. ಯಂತ್ರದ ಮೂಲ ಬೆಲೆ ₹ 1,50,000. ಲಾಭಾಂಶದ ಆಧಾರದ ಮೇಲೆ ಎರಡು ಯಂತ್ರಗಳಿಗೆ 10% ಸೋಡಿಯನ್ನು ಉಪಯೋಗಿಸಿದೆ.

ತೆರಿಗೆ ನಂತರದ ಗಳಿಕೆಯು ಈ ಕೆಳಗಿನಂತಿದೆ :

ನಗದಿನ ಒಳಹರಿವು

ವರ್ಷ	ಯಂತ್ರ A ₹	ಯಂತ್ರ B ₹
1	45,000	15,000
2	60,000	45,000
3	75,000	60,000
4	45,000	90,000
5	30,000	90,000

ಕೊಟ್ಟಿರುವ ಮಾಹಿತಿ :

ವರ್ಷ	1	2	3	4	5
PV of ₹ 1 at 10% ಸೋಡಿ	0.909	0.826	0.750	0.683	0.621

ನಿವ್ವಳ ಪ್ರಸ್ತುತ ಮೌಲ್ಯವನ್ನು ಕಂಡುಹಿಡಿಯಿರಿ.

11. ರಾಹುಲ್ ಕಂಪನಿಯಲ್ಲಿ 30,00,000 ಸಾಮಾನ್ಯ ಶೇರುಗಳು ₹ 10 ರಂತಿವೆ. ಮತ್ತೆ ಕಂಪನಿಯು ಅಧಿಕ ಬಂಡವಾಳವಾಗಿ 15,00,000 ರೂಪಾಯಿಗಳನ್ನು ಪಡೆಯಲು ನಿರ್ಧರಿಸಿದೆ. ಕಂಪನಿಯು ವಿವಿಧ ರೀತಿಯ ಹಣಕಾಸು ಯೋಜನೆಯ ಶೇ. 50 ರಷ್ಟು ತೆರಿಗೆ ದರದಲ್ಲಿ


i) ಎಲ್ಲಾ ಸಾಲಪತ್ರಗಳು ಶೇ. 10 ಬಡ್ಡಿಯಂತೆ.

ii) ಎಲ್ಲಾ ಸಾಮಾನ್ಯ ಶೇರುಗಳು.

iii) 10,00,000 ಸಾಮಾನ್ಯ ಶೇರು, ₹ 5,00,000 ಸಾಲಪತ್ರ ಶೇ. 10 ರ ಬಡ್ಡಿಯಂತೆ.

iv) 5,00,000 ಸಾಮಾನ್ಯ ಶೇರು ಮತ್ತು 10,00,000 ಪ್ರಥಮ ಶೇರುಗಳು ಶೇ. 10% ರಂತೆ

EBIT ₹ 6,75,000 ಆಗಿದ್ದಾಗ, EPS ಅನ್ನು ಕಂಡುಹಿಡಿಯಿರಿ.



V Semester B.Com. Examination, February/March 2024
(NEP) (Freshers)
TOURISM AND TRAVEL MANAGEMENT
Paper – 5.1 : Financial Management

Time : 2½ Hours

Max. Marks : 60

Instruction : Answer **all** the questions in **English**.

SECTION – A

1. Answer **any six** questions out of eight. **Each** question carries **two** marks. **(6×2=12)**
- Who is a financial analyst ?
 - Define financial management.
 - Which are the techniques of time value of money ?
 - Give the meaning of earnings per share.
 - Define capital budgeting.
 - What is inventory management ?
 - Cost of machinery is ₹ 1,00,000 and cashflows for the first 3 years are ₹ 30,000, ₹ 45,000 and ₹ 50,000. Express the PBP in terms of years.
 - Mention the motives of holding cash.

SECTION – B

Answer **any three** questions out of five. **Each** question carries **four** marks. **(3×4=12)**

- Explain the factors determining working capital management.
- What are the steps involved in financial planning ?
- Calculate present value of ₹ 10,00,000 to be received after 5 years from now assuming 6% time preference for money.
- A firm has sales of ₹ 10,00,000, variable cost ₹ 7,00,000 and fixed cost of ₹ 2,00,000 and debt of ₹ 5,00,000 at 10% rate of interest. What are the operating, financial and combined leverages ?



P.T.O.



6. A project requires an investment of ₹ 5,00,000 and has a scrap value of ₹ 20,000 after five years. It is expected to yield profits after taxes during the five years are as follows. Calculate the average rate of return.

Yr	1	2	3	4	5
a/min ₹	40,000	60,000	70,000	50,000	20,000

SECTION – C

Answer **any three** questions out of five. **Each** question carries **twelve** marks. **(3×12=36)**

7. What is working capital ? Explain the dangers of excessive working capital and also inadequate working capital.
8. Briefly explain the role of finance manager in India.
9. The capital structure of the Progressive Corporation Ltd., consists of an equity shares capital of ₹ 10,00,000 (shares of ₹ 10 per value) and ₹ 10,00,000 of 20% debentures. The sales increased by 25% from 2,00,000 units to 2,50,000 units. The selling price is ₹ 10 per unit variable costs amount to ₹ 6 per unit and fixed expenses amount to ₹ 2,50,000. Income tax rate is assumed to be 50%. You are required to calculate the following :
- The percentage increase in EPS.
 - The degree of operating leverage at 2,00,000 units and 2,50,000 units.
 - The degree of financial leverage at 2,00,000 units and 2,50,000 units.
 - The degree of combined leverage at 2,00,000 units and 2,50,000 units.
10. 'SK' Ltd., is considering the purchase of machine. Two machines 'X' and 'Y' each costing ₹ 1,00,000 is available. In comparing the profitability of these machines a discount rate of 10% is to be used. Earnings after taxes are expected to be as follows :

Year	1	2	3	4	5
Machine 'X'	30,000	40,000	50,000	30,000	20,000
Machine 'Y'	10,000	30,000	40,000	60,000	40,000





The following are present value factors at 10%.


Year	1	2	3	4	5
P-V factor at 10%	0.909	0.826	0.751	0.683	0.621

Evaluate the proposal under :

- 1) The payback period
- 2) The accounting rate of return
- 3) The net present value.

11. 'XY' Company Ltd., is desirous to purchase a business and has consulted you. You have to advise them about the average amount of working capital which will be acquired in the first year.

Particulars	Amount for the year
a) <u>Amount blocked up for stocks :</u>	
Stock of finished product	5,000
Stock of stores materials etc.	8,000
b) <u>Average credit given</u>	
Inland sales – 6 weeks credit	3,12,000
Export sales – 1½ weeks credit	78,000
c) <u>Delay/lag in payment of wages and other outgoings</u>	
Wages – 1½ weeks	2,60,000
Stock of materials etc. – 1½ months	48,000
Rent, royalties etc. – 6 months	10,000
Clerical staff – ½ month	62,400
Manager salary – ½ month	4,800
Miscellaneous expenses – 1½ month	48,000
d) <u>Payment in advance</u>	
Sundry expenses (paid quarterly in advance)	8,000
e) Margin for contingencies	10%





NP – 502

V Semester B.Com. (Tourism and Travel Management)
Examination, February/March 2024
(NEP) (Freshers)
COMMERCE

Paper – 5.2 : Income Tax Law and Practice – I

Time : 2½ Hours

Max. Marks : 60

Instruction : All the answers to be written in English only.

SECTION – A

Answer **any six** sub-questions. **Each** sub-question carries **two** marks : (6×2=12)

1. a) What is agricultural income ?
- b) What do you mean by gross total income ?
- c) Who is an ordinarily resident individual ?
- d) What is unrealised rent ?
- e) Expand CBDT and PAN.
- f) State any two exempted income u/s 10 of Income Tax Act.
- g) List out any 2 deductions u/s 80 C.
- h) State the tax provision u/s 80 DD.

SECTION – B

Answer **any three** questions. **Each** question carries **four** marks : (3×4=12)

2. State whether the following are agricultural income or not.
 - a) Income from sale of flowers and creepers.
 - b) Income from agriculture in Gujarat.
 - c) Sale of plant from nursery.
 - d) Income from poultry farming.
3. Mr. Chethan went to England for Employment on 5th August 2022 and came back to India on 25th March 2023. He had never been out of India before. What is his residential status for the Assessment year 2023-2024 ?



P.T.O.



4. Determine the NAV for the Assessment year 2023-24 :

Particulars	Amount in ₹
a) Municipal rental value	1,00,000
b) Fair rental value	90,000
c) Actual rent p.m.	10,000
d) Unrealised rent	10,000
e) Municipal tax paid	15,000
f) Standard rent	1,10,000

5. Mr. Safar (resident) an employee of ABC Ltd., retires from his service on 16th January 2023 after serving for 36 years and 6 months. He receives ₹ 97,000 as gratuity under Gratuity Act at the time of retirement his basic salary was Rs. 2,300 p.m. and DA was ₹ 400 p.m. Calculate the taxable amount of gratuity for the assessment year 2023-24.

6. From the following details of Mr. Akhilesh. Calculate the amount of deduction available u/s 80 C to 80 U.

- LIC premium paid ₹ 12,000
- Purchase of NSC worth ₹ 6,000
- Donation to a recognised educational institution ₹ 6,000
- Medical insurance premium paid ₹ 5,000.

SECTION – C

Answer **any three** questions. **Each** question carries **twelve** marks : **(3×12=36)**

7. From the following particulars of Mr. Prashanth compute gross total income for the assessment year 2023-24, if he is ordinary resident, not ordinary resident and non-resident.

- Received ₹ 20,000, in India, which accrued in England.
- ₹ 10,000 earned in India but received in England.
- ₹ 50,000 earned and received in Africa but brought to India.
- ₹ 10,000 earned and received in Japan from a business which was controlled and managed in Japan.
- ₹ 16,000 untaxed income of earlier years brought into India in the previous year.
- Interest on fixed deposit in SBI, Bangalore ₹ 12,000.
- Agricultural income in Africa received in India ₹ 10,000.
- Dividends received in UK from an American Company ₹ 10,000.






- i) Salary income for 3 months for working in Indian embassy office in Australia and received there ₹ 72,000.
 - j) Income from house property in Mumbai ₹ 1,00,000.
 - k) Interest received on POSB A/c ₹ 1,000/-.
 - l) Gift from relatives ₹ 80,000/-.
8. Ms. Sabeena who is working in SCC company gives the following particulars :
- a) Basic salary ₹ 16,000 per month
 - b) Dearness allowance ₹ 2,000 per month (60% enters into retirement benefits)
 - c) HRA ₹ 5,000 per month (rent paid in Bengaluru is ₹ 7,000 per month)
 - d) Conveyance allowance ₹ 800 per month (₹ 600 per month used for official purpose)
 - e) CCA ₹ 150 per month
 - f) Motor car of 1600 CC with driver provided used for both official and personal purpose all expenses met by the employer
 - g) Payment of LIC premium by company ₹ 8,000
 - h) Children education allowance of ₹ 200 per month each for 2 children
 - i) She contributes 14% of her salary to RPF and the company makes equal contribution. Interest credited to RPF is ₹ 6,875 @ 12.5%. Compute her income from salary for AY 2023-24.

9. From the following particulars of H.P. of Sri Jayanth (Resident). Compute his income from House property for the AY 2023-24.

Particulars	I House	II House	III House	IV House
Municipal value	₹ 80,000	₹ 90,000	₹ 2,00,000	₹ 2,40,000
Annual rent	—	—	₹ 3,20,000	₹ 3,00,000
Local taxes paid	₹ 16,000	₹ 18,000	₹ 40,000	₹ 48,000
Repair charges	₹ 10,000	—	₹ 30,000	—
Insurance premium	₹ 500	₹ 1,500	₹ 2,000	₹ 5,000
Interest on loan for construction	₹ 11,800	—	₹ 18,000	₹ 42,000
Unrealised rent	—	—	₹ 5,000	—
Vacancy period	—	—	2 months	—

House I and house II are self occupied, the III house is let out for residence and IV house is let out for business. In the case of IV the tenant paid the local taxes





10. Mrs. Binila is the manager of M.S. Ltd. Mumbai has furnished the following details of her income for the year ended 31st March 2023.
- Basic salary ₹ 21,000 per month.
 - Bonus – 2 months basic salary.
 - Commission is 3% of sales. During the year she reached a sales target of ₹ 5,00,000.
 - Dearness allowance forming part of salary ₹ 7,000 per month.
 - Medical allowance ₹ 1,400 per month.
 - Entertainment allowance ₹ 3,000 per month.
 - Children hostel allowance for her two children at ₹ 500 per month per child.
 - RPF – company contribution ₹ 6,000 per month.
 - RPF own contribution ₹ 5,000 per month.
 - Interest on RPF at 12% 48,000 per annum.
 - She has been provided rent free accommodation at Mumbai who fair rental value is ₹ 10,000 and cost of furniture is ₹ 60,000.
 - She paid professional tax ₹ 2,400.

Compute her taxable income from salary for AY 2023-24.

11. Mr. Manu is the owner of the following house in Bangalore and the particulars of which are relating to the previous year 2022-23.

Particulars	I House	II House	III House
Municipal value	₹ 1,20,000	₹ 1,32,000	₹ 1,44,000
Fair rental value	₹ 1,50,000	₹ 1,60,000	₹ 1,75,000
Standard rent	₹ 1,44,000	₹ 1,50,000	₹ 1,60,000
Nature of use	LOP	LOP	SOP
Rent per month	₹ 15,000	₹ 18,000	–
Municipal tax			
2021-22	₹ 6,000	₹ 6,600	–
2022-23	₹ 12,000	₹ 13,200	₹ 14,400
Unrealised rent	₹ 12,000	₹ 20,000	–
Interest on loan	₹ 45,000	₹ 60,000	₹ 2,25,000
Vacancy period (month)	2	2	–
Year of completion	2019	2018	2016

Compute taxable income from house property for the AY 2023-24.





NP – 503

V Semester B.Com. Examination, February/March 2024

(NEP Scheme) (Freshers)

TOURISM AND TRAVEL MANAGEMENT

Paper – 5.3 : Heritage Management

Time : 2½ Hours

Max. Marks : 60

Instruction : Answer **all** the questions in **English**.

SECTION – A

Answer **any six** out of eight questions.

(6×2=12)

1. a) Write any four objectives of heritage management.
- b) How many world heritage sites are there in India ?
- c) What is heritage marketing ?
- d) Name any two world heritage sites in India.
- e) Mention any four important festivals of Karnataka.
- f) Who is the founder of ASI ?
- g) Expand UNESCO.
- h) Name any two types of heritage property.

SECTION – B

Answer **any three** out of five questions.

(3×4=12)

2. Discuss the role of ICOMOS in heritage management.
3. Explain the features of Tangible and Intangible Heritage.
4. Describe the types of heritage property.
5. Narrate the importance of heritage management.
6. Explain a few objectives of heritage management.



P.T.O.



SECTION – C

Answer **any three** out of five questions.

(3×12=36)

7. Explain the functions of ASI and circles and sub-circles in India.
8. Write a detailed note on the conservation manuscripts.
9. Write a short note on UNESCO convention for the protection of cultural property.
10. What is heritage ? State its objectives and scope of heritage management.
11. Explain the various classification of heritage hotels with examples. Also write a note on heritage hotels in Karnataka.



SECTION - B



NP – 504

V Semester B.Com. Examination, February/March 2024

(NEP) (Freshers)

TOURISM AND TRAVEL MANAGEMENT

Paper – 5.4 : Global Tourism Geography

Time : 2½ Hours

Max. Marks : 60

Instruction : Answers to be written in **English only**.

SECTION – A

1. Answer **any six** questions out of eight. **Each** question carries **two** marks. **(6×2=12)**

- What is Geography ?
- What is Elapsed time ?
- What is grounding time ?
- Mention the climatic regions in Europe.
- What is latitude ?
- List any 2 transport systems of the World.
- List any 4 tourist destinations of Europe.
- What is daylight saving time ?

SECTION – B

Answer **any three** questions out of five. **Each** question carries **four** marks. **(3×4=12)**

- Explain the elements of Geography.
- Write a note on climatic regions of Europe.
- Explain the time zones of the World.
- List down the IATA three letter city code of any 10 international airports.
- Write a note on the transport network of Asia.



P.T.O.



SECTION – C

Answer **any three** of the following. **Each** question carries **twelve** marks. **(3×12=36)**

7. Comment on the importance of Geography in Tourism.
 8. Write a note on areas, sub-areas and sub-regions as per IATA.
 9. Explain the physical geography and topography of Australia.
 10. Discuss the popular tourist destinations of Europe and Africa.
 11. Differentiate between latitude and longitude.
-



SECTION – B

- Answer any three questions out of five. Each question carries four marks. (3×4=12)
1. Explain the elements of Geography.
 2. Write a note on climate regions of Europe.
 3. Explain the time zones of the World.
 4. List down the IATA three letter city code of any 10 international airports.
 5. Write a note on the transport network of Asia.



NP – 505

V Semester B.Com. Examination, February/March 2024

(NEP) (Freshers)

TOURISM AND TRAVEL MANAGEMENT

5.5 : Front Office Management

Time : 2½ Hours

Max. Marks : 60

Instruction : Answer **all** the questions in **English**.

SECTION – A

Answer **any six** questions out of eight. **Each** question carries **two** marks. (6×2=12)

1. a) Name the types of hotels.
- b) What do you mean by guest cycle ?
- c) Write a note on wake-up call.
- d) List out any four responsibilities of a cashier.
- e) Mention the contents of GRC.
- f) What do you mean by VIP procedure ?
- g) What do you mean by front office management ?
- h) Give examples for time share accommodation.

SECTION – B

Answer **any three** questions out of five. **Each** question carries **four** marks. (3×4=12)

2. Enlist any four desirable qualities of a concierge.
3. Write a short note on Front Office Cashier.
4. What is front office ? Draft the lay out of the front office of a 5 star hotel.
5. Briefly explain night auditing procedure of a star hotel.
6. Write about various types of reservation.



P.T.O.



SECTION – C

Answer **any three** questions out of five. **Each** question carries **twelve** marks. **(3×12=36)**

7. Draw an organization chart of front office department. Explain role of lobby manager.
8. Explain the duties and responsibilities of a general manager in a hotel.
9. Discuss the inter-departmental co-ordination between front office with other departments.
10. Explain five front office terminology giving suitable examples.
11. Explain the procedures followed in handling mail and messages under concierge service.



V Semester B.Com. (Voc.) Examination, February/March 2024
(NEP Scheme) (Freshers)
TOURISM AND TRAVEL MANAGEMENT
5.6 (A) : Tour Guiding and Interpretation

Time : 2½ Hours

Max. Marks : 60

Instruction : Answer *all* the questions in **English**.

SECTION – A

Answer **any six** questions out of eight. **Each** question carries **two** marks. **(6×2=12)**

1. a) What is tour escorting ?
- b) Mention any four attributes of a tourist guide.
- c) What is an itinerary ?
- d) Mention the language aspects of tour guiding.
- e) What is situation handling ?
- f) Mention the four responsibilities of tour guide.
- g) What do you mean by heritage walk ?
- h) Mention any four practical tips of tour guiding.

SECTION – B

Answer **any three** questions out of five. **Each** carries **four** marks.

(3×4=12)

2. Give a brief note on the dynamics of tour guiding.
3. What are the practical aspects of guiding
 - a) at a coach ?
 - b) at a museum ?
4. What are the steps in setting up tour guiding business ?
5. Analyse the importance of tour guiding and its impact on attracting tourist.
6. Comprehend the skills required for tour guiding profession.



P.T.O.



SECTION – C

Answer **any three** questions out of five. **Each** carries **twelve** marks.

(3×12=36)

7. Comprehend the practical aspects of tour guiding on an :
 - a) Archaeological site
 - b) Nature walk
 - c) Religious site
 - d) Monument.
8. Describe the mechanics of tour guiding and tools of trade.
9. Give a brief note on situation handling.
10. Explain the Code of Conduct for tour guides in India – (MOT).
11. Explain the role of tour guiding business in tourism development.

